



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ - ೧೫೨
Volume - 157

ಬೆಂಗಳೂರು, ಮಂಗಳೂರು, ೧೮. ಅಕ್ಟೋಬರ್, ೨೦೨೨ (ಅಶ್ವಯುಜ, ೨೬, ಶಕವರ್ಷ, ೧೯೪೪)
BENGALURU, TUESDAY, 18, OCTOBER, 2022 (AASHWAYUJA, 26, SHAKAVARSHA, 1944)

ಸಂಚಿಕೆ ೨೧೦
Issue 210

ಭಾಗ ೩

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಅಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಕರ್ನಾಟಕ ಸರ್ಕಾರ

ಇಲಾಖಾ ನೇಮಕಾತಿ ಜಾಹೀರಾತು

ಅಧ್ಯಕ್ಷರು, ಇಲಾಖಾ ನೇಮಕಾತಿ ಸಮಿತಿ, ಸೈನಿಕ ಕಲ್ಯಾಣ ಮತ್ತು ಮನವಸತಿ ಇಲಾಖೆ,
58, ಫೀಲ್ಡ್ ಮಾರ್ಕೆಟ್ ಕೆ ಎಂ ಕಾರ್ಯಾಲಯ ಭವನ, ಬೆಂಗಳೂರು – 560025

ದ್ವಿತೀಯ ದಜೆ ಸಹಾಯಕರು ‘ಸಿ’ ವ್ಯಂದದ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಧಿಸೂಚನೆ ಸಂಖ್ಯೆ : ಸೈಕ್ಯಾ/ಸಿಬ್ಬಂದಿ/134/ಗ್ರಾಂ ಸಿ/2022
ದಿನಾಂಕ 12 ಅಕ್ಟೋಬರ್ 2022

ಉಲ್ಲೇಖ : ಸರ್ಕಾರದ ಆದೇಶ ಸಂಖ್ಯೆ : ಒಜ 103 ಕಸ್ಟ್ಯಾನ್ 2017 ದಿನಾಂಕ 27/03/2018
ಮತ್ತು 25/05/2018.

1. ಇಲಾಖಾ ವ್ಯಂದ ಮತ್ತು ನೇಮಕಾತಿ ನಿಯಮಾನುಸಾರ ಈ ಕೆಳಗೆ ತಿಳಿಸಿರುವ 13 ದ್ವಿತೀಯ ದಜೆ ಸಹಾಯಕರ ಹುದ್ದೆಯ ನೇಮಕಾತಿಗಾಗಿ ಅರ್ಹತೆಯಿಲ್ಲ ಮಾಡಿ ಸೈನಿಕರಿಂದ ಅಜೆಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ 20 ದಿನದೊಳಗೆ ಸರ್ಕಾರ ಮುದ್ರಣಾಲಯದಲ್ಲಿ ಲಭ್ಯವಿರುವ ಸರ್ಕಾರದಿಂದ ನಿಗದಿ ಪಡಿಸಿದ ಅಜೆ ನಮೂನೆಯನ್ನು ಭರ್ತೀ ಮಾಡಿ ದ್ವಿಪ್ರತಿಯಲ್ಲಿ ಸಲ್ಲಿಸಬೇಕು.

2. ಅಜೆಯನ್ನು ಸಲ್ಲಿಸಬೇಕಾದ ವಿಳಾಸ :-

ಅಧ್ಯಕ್ಷರು, ಇಲಾಖಾ ನೇಮಕಾತಿ ಸಮಿತಿ
ಸೈನಿಕ ಕಲ್ಯಾಣ ಮತ್ತು ಮನವಸತಿ ಇಲಾಖೆ,
58, ಫೀಲ್ಡ್ ಮಾರ್ಕೆಟ್ ಕೆ ಎಂ ಕಾರ್ಯಾಲಯ ಭವನ,
ಫೀಲ್ಡ್ ಮಾರ್ಕೆಟ್ ಕೆ ಎಂ ಕಾರ್ಯಾಲಯ ರಸ್ತೆ, ಬೆಂಗಳೂರು – 560025.

3. ಹುದ್ದೆಗಳ ಸಂಖ್ಯೆ – ದ್ವಿತೀಯ ದಜೆ ಸಹಾಯಕರು – 13
4. ವೇತನ ಶೈಲಿ – 21400–500–22400–550–24600–600–27000–650–29600–750–
32600–850–36000–950–39800–1100–42000.

5. ಹುದ್ದೆಗಳ ವರ್ಗಿಕರಣ

| ಪ ಜಾತಿ | ಪ ಪಂಗಡ | ಪ್ರವರ್ಗ-1 | 2ಎ | 2ಬಿ | 3ಎ | 3ಬಿ | ಸಾಮಾನ್ಯ | ಒಟ್ಟು |
|--------|--------|-----------|----|-----|----|-----|---------|-------|
| 2 | - | - | 2 | 1 | 1 | - | 7 | 13 |

6. ಅರ್ಹತಾ ಪರತ್ಯುಗಳು :-

ಅ. ಮಾಜಿ ಸೈನಿಕರಾಗಿರತಕ್ಕದ್ದು. ಕನಾರ್ಚಿಕ ರಾಜ್ಯದ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಮನವರ್ಸಸತಿ ಇಲಾಖೆಯಿಂದ ಮಾಜಿ ಸೈನಿಕರ ಗುರುತಿನ ಜೀಟಿ ಪಡೆದಿರಬೇಕು.

ಬ. ಎಲ್ಲಾ ಹುದ್ದೆಗಳು ಮಾಜಿ ಸೈನಿಕರಿಗೆ ಮಾತ್ರ ಮೀಸಲಾಗಿರುತ್ತವೆ.

7. ಶೈಕ್ಷಣಿಕ ಅರ್ಹತೆಗಳು :-

ಭಾರತದ ಕಾನೂನು ರೀತ್ಯಾ ಸಾಫಿತವಾದ ಪದವಿ ಮೂವ ಕಾಲೇಜುಗಳಿಂದ ದ್ವಿತೀಯ ಪಿಯಸಿ ಪರೀಕ್ಷೆಯಲ್ಲಿ ಶೈಕ್ಷಣಿಕರಿಂದ ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಥಿತೆಯನ್ನು ಹೊಂದಿರಬೇಕು ಅಥವಾ 10ನೇ ತರಗತಿ ಉತ್ತೀರ್ಣರಾದ ನಂತರ ಸಶಸ್ತ್ರ ಪಡೆಗೆ ಸೇರ್ವೆಡೆಗೊಂಡು ಕನಿಷ್ಠ 15 ವರ್ಷ ಸೇವೆ ಸಲ್ಲಿಸಿ ಸಶಸ್ತ್ರ ಪಡೆಗಳಲ್ಲಿ ಇಂಡಿಯನ್ ಆರ್ಮ್ಯ/ಪರಾಫೋಸ್‌/ನೇವಿಯಿಂದ ಸ್ವೇಷಣೆ ಸಚಿವಾಳಿಕೆಗೆ ಪಡೆದವರಿಗೆ ಸಶಸ್ತ್ರ ಪಡೆಗಳಿಂದ ವಿಶೇಷಿಸಿದ ಪದವಿ ಪ್ರಮಾಣಪತ್ರ ಹೊಂದಿರಬೇಕು.

8. ವರ್ಯೋಮಿತಿ :-

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಟ 50 ವರ್ಷಗಳನ್ನು ಮೀರಿರಬಾರದು.

9. ನೇಮಕಾತಿ ವಿಧಾನ :-

ಸದರಿ ಹುದ್ದೆಗಳನ್ನು ಕನಾರ್ಚಿಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರಲ್ಲಿ ನಿಯಮ 6(2) ಪ್ರಕಾರ ಸ್ವದಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಅಯ್ದು ಮಾಡಲಾಗುವುದು. ಪರೀಕ್ಷೆಯ ಸಮಯ ಮತ್ತು ಸ್ಥಳದ ಮಾಹಿತಿಯನ್ನು ನಂತರ ತಿಳಿಸಲಾಗುವುದು.

10. ಸ್ವದಾತ್ಮಕ ಪರೀಕ್ಷೆಗಳು :-

ಮೇಲ್ಮೊದಲೆ ನಿಯಮಗಳನುಸಾರ ಸ್ವದಾತ್ಮಕ ಪರೀಕ್ಷೆಗಳು ವಸ್ತು ನಿಷ್ಟ ಬಹು ಆಯ್ದು ಮಾಡರಿಯ ಈ ಕೆಳಕಂಡ ಎರಡು ಪಶ್ಚಿಮಗಳನ್ನು ಹೊಂದಿರುತ್ತದೆ.

| ಪತ್ರಿಕೆ | ವಿಷಯ | ನಿಗದಿಪಡಿಸಿದ ಅಂಕಗಳು | ಪರೀಕ್ಷೆ ವಿಧಾನ |
|-----------|--|-----------------------|---|
| ಪತ್ರಿಕೆ-1 | ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್ /ಕಂಪ್ಯೂಟರ್ ಜ್ಞಾನ | 100 | ವಸ್ತು ನಿಷ್ಠೆ ಬಹು ಆಯ್ದು ಮಾದರಿ/ Objective Multiple Choice Type |
| ಪತ್ರಿಕೆ-2 | ಸಾಮಾನ್ಯ ಜ್ಞಾನ | 100 | ವಸ್ತು ನಿಷ್ಠೆ ಬಹು ಆಯ್ದು ಮಾದರಿ/ Objective Multiple Choice Type |

೧೧. ಕಡ್ಡಾಯ ಕನ್ನಡ ಪರೀಕ್ಷೆ :-

ಎಸ್.ಎಸ್.ಎಲ್.ಎಸ್./10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಅಧಿಕಾರಿ ಕನ್ನಡ ಭಾಷೆಯನ್ನು ತೆಗೆದುಕೊಂಡು ಉತ್ತೀರ್ಣರಾದ ಮಾಜಿ ಸೈನಿಕರನ್ನು ಹೊರತುಪಡಿಸಿ, ಇನ್ನುಲ್ಲಿದ ತೃತೀಯ ಭಾಷೆ/ಬಿಜ್ಞಪ್ತಿ ವಿಷಯವನ್ನಾಗಿ ಕನ್ನಡ ಭಾಷೆಯನ್ನು ತೆಗೆದುಕೊಂಡು ಉತ್ತೀರ್ಣರಾಗಿರುವ ಮಾಜಿ ಸೈನಿಕರು, ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ಉಪ ನಿಯಮ 7 ರಲ್ಲಿ ನಿರ್ದಿಷ್ಟಪಡಿಸಲಾದಂತೆ, ಯಾರೇ ಮಾಜಿ ಸೈನಿಕರು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯದ ಹೊರತು ಆಯ್ದುಗೆ ಅರ್ಹರಾಗತಕ್ಕದ್ದಲ್ಲ. ಈ ಪರೀಕ್ಷೆಯು ಗರಿಷ್ಟ 150 ಅಂಕಗಳನ್ನು ಒಳಗೊಂಡಿರತಕ್ಕದ್ದು, ಅಭ್ಯರ್ಥಿಗಳು ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪ್ರಶ್ನೆ ಪತ್ರಿಕೆಯನ್ನು ಎಸ್.ಎಸ್.ಎಲ್.ಎಸ್. ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗುತ್ತದೆ.

೧೨. ಜಾತಿ/ಮೀಸಲಾತಿ ಪ್ರಮಾಣಪತ್ರಗಳು :-

- ಅ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ನಮೂನೆ ‘ಡಿ’ ಯಲ್ಲಿ ಪಸ್ತುತ ಚಾಲ್ತಿಯಲ್ಲಿರುವ ಅವಧಿ ಮೀರದ ಪ್ರಮಾಣಪತ್ರಗಳನ್ನು ಸಂಬಂಧಿಸಿದ ತಹಶೀಲದಲ್ಲಿರಿಂದ ಪಡೆದು ಸಲ್ಲಿಸಬೇಕು.
- ಬ. ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು ನಮೂನೆ ‘ಇ’ ಯಲ್ಲಿ ಪಸ್ತುತ ಚಾಲ್ತಿಯಲ್ಲಿರುವ ಅವಧಿ ಮೀರದ ಪ್ರಮಾಣಪತ್ರಗಳನ್ನು ಸಂಬಂಧಿಸಿದ ತಹಶೀಲದಲ್ಲಿರಿಂದ ಪಡೆದು ಸಲ್ಲಿಸಬೇಕು.
- ಕ. ಪ್ರವರ್ಗ-2ಎ, 2ಬಿ, ಮತ್ತು 3ಎ ಸೇರಿದ ಅಭ್ಯರ್ಥಿಗಳು ನಮೂನೆ ‘ಎಫ್’ ರಲ್ಲಿ ಪಸ್ತುತ ಚಾಲ್ತಿಯಲ್ಲಿರುವ ಅವಧಿ ಮೀರದ ಪ್ರಮಾಣಪತ್ರಗಳನ್ನು ಸಂಬಂಧಿಸಿದ ತಹಶೀಲದಲ್ಲಿರಿಂದ ಪಡೆದು ಸಲ್ಲಿಸಬೇಕು.

೧೩. ಸೇವಾನಿರತ ಮಾಜಿ ಸೈನಿಕ ಅಭ್ಯರ್ಥಿಗಳು :-

ಅಜ್ಞ ಸಲ್ಲಿಸಲು ಇಚ್ಛಿಸುವ ಕರ್ನಾಟಕ ನಾಗರಿಕ ಸೇವೆಯಲ್ಲಿ ಸೇವಾ ನಿರತ ಮಾಜಿ ಸೈನಿಕರು ಈಗಾಗಲೇ ಸೇವೆ ಸಲ್ಲಿಸುತ್ತಿದ್ದರೆ, ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಂದ ನಿರಾಪೇಕ್ಷಣೆ ಪ್ರಮಾಣಪತ್ರವನ್ನು ಅಜ್ಞ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಮೊದಲೇ ಪಡೆದು ಅಜ್ಞಯ ಜೊತೆಯಲ್ಲಿ ಸಲ್ಲಿಸಬೇಕು.

೧೪. ಅಭ್ಯರ್ಥಿಗಳು ಈ ಕೆಳಕಂಡ ನೆರಳಿಟ್ಟು ದಾಖಲೆಗಳನ್ನು ಸ್ವಯಂ ದೃಢೀಕರಿಸಿ ದ್ವಿಪ್ರತಿಯಲ್ಲಿ ಅಜ್ಞಯ ಜೊತೆ ಸಲ್ಲಿಸಬೇಕು :-

- (ಅ) ಮಾಜಿ ಸೈನಿಕರ ಸೇವಾ ಪ್ರಮಾಣಪತ್ರ.
- (ಬ) ಸೈನಿಕ ಕಲ್ಯಾಣ ಮತ್ತು ಮನವಸ್ಕಾರ ಇಲಾಖೆಯಿಂದ ವಿಶೇಷವಾದ ಗಣತಿ ಗುರುತಿನ ಜೀಟಿ.
- (ಕ) ದ್ವಿತೀಯ ಪಿಯುಸಿ ಅಧಿಕಾರಿ ಅದರ ತತ್ವಮಾನ ಪರೀಕ್ಷೆಯ ಅಂಕಪಟ್ಟಿ ಅಧಿಕಾರಿ 10ನೇ ತರಗತಿ ಉತ್ತೀರ್ಣರಾದ ನಂತರ ಸಹಸ್ರ ಪಡೆಗೆ ಸೇವೆದೆಗೊಂಡು ಕನಿಷ್ಠ 15 ವರ್ಷ ಸೇವೆ ಸಲ್ಲಿಸಿ ಸಹಸ್ರ ಪಡೆಗಳಲ್ಲಿ ಇಂದಿಯನ್ ಆರ್ಮೆ/ಪರ್ಫೋರ್ಮೆಂಟ್/ನೇವಿಯಿಂದ ಸ್ವೇಚ್ಛಾ ಸರ್ಕಾರಿ ಫೀಕೇಟ್ ಪಡೆದವರಿಗೆ ಸಹಸ್ರ ಪಡೆಗಳಿಂದ ವಿಶೇಷವಾದ ಪದವಿ ಪ್ರಮಾಣಪತ್ರ.

- (ಡ) ಸೇವಾನಿರತ ಮಾಜಿ ಸೈನಿಕರು ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಂದ ಪಡೆದ ನಿರಾಪೇಕ್ಷಣೆ ಪ್ರಮಾಣಪತ್ರ.
- (ಉ) ಪರಿಶೀಲಿಸಿ ಜಾತಿ ಮತ್ತು ಪರಿಶೀಲಿಸಿ ಪಂಗಡಕ್ಕೆ ಸೇರಿದ ಮಾಜಿ ಸೈನಿಕರು ಜಾತಿ ದೃಢಿಕರಣ ಪ್ರಮಾಣಪತ್ರ.
- (ಉ) ಪ್ರವರ್ಗ-1, ಪ್ರವರ್ಗ-2ಎ, 2ಬಿ ಮತ್ತು 3ಎ ಸೇರಿದ ಮಾಜಿ ಸೈನಿಕರು ಜಾತಿ ಮತ್ತು ಆದಾಯ ದೃಢಿಕರಣ ಪ್ರಮಾಣಪತ್ರ.
- (ಎಂ) ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಅರ್ಜಿಸಿ ಮೊದಲ ಮಂಟಪದಲ್ಲಿ ನಮೂದಿಸುವುದು.

೧೫. ಪ್ರಮುಖ ಸೂಚನೆಗಳು :-

- (ಅ) ಹುದ್ದೆಗಳ ಸಂಖ್ಯೆ ಬದಲಾವಣೆಗೆ ಒಳಪಟ್ಟಿರುತ್ತದೆ.
- (ಆ) ಹುದ್ದೆಗಳು ಕರ್ನಾಟಕ ರಾಜ್ಯದ ಸೀಮಿತಗೊಳಿಸಿದ್ದ ಪ್ರಮಾಣಪತ್ರದಲ್ಲಿ ಆಯ್ದುಯಾದ ಮಾಜಿ ಸೈನಿಕರು ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಬಧ್ಯನಾಗಿರಬೇಕು.
- (ಕ) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ.
- (ಡ) ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಿದಾಗ ಯಾವುದೇ ಭಕ್ತಿ ನೀಡಲಾಗುವುದಿಲ್ಲ.
- (ಉ) ಅರ್ಜಿಕಾರ್ಯವಾದ, ಲಗತ್ತುಗಳಿಲ್ಲದ ಮತ್ತು ಸಮಯ ಮೀರಿ ಬಂದ ಅರ್ಜಿಗಳನ್ನು ಯಾವುದೇ ಸೂಚನೆಯಿಲ್ಲದೇ ತೀರಸ್ಕರಿಸಲಾಗುವುದು.
- (ಎಂ) ಸದರಿ ನೇಮಕಾತಿಯನ್ನು ಯಾವುದೇ ಹಂತದಲ್ಲಿ ಕಾರಣ ನೀಡದೇ ರದ್ದುಗೊಳಿಸುವ ಅಧಿಕಾರವು ನೇಮಕಾತಿ ಸಮಿತಿ ಹೊಂದಿರುತ್ತದೆ.

ನಿರ್ದೇಶಕರು
ಸೈನಿಕ ಕಲ್ಯಾಣ ಮತ್ತು ಮನವಸತಿ ಇಲಾಖೆ
ಬೆಂಗಳೂರು.

PR-180

ಕರ್ನಾಟಕ ಲೋಕಸೇವಾ ಅಯೋಗ

ವಿಷಯ: 2017ನೇ ಸಾಲಿನ ಗೆಳ್ಳಿಟೆಡ್ ಮೌಬೇಷನರ್ ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲಿ ದುರಾಕಾರ ಎಸಗಿರುವ ಅಭ್ಯರ್ಥಿಗಳಿಗೆ ದಂಡನೆ ವಿಧಿಸುವ ಬಗ್ಗೆ.

ಒದಲಾಗಿದೆ:-

- ಉಲ್ಲೇಖ- 1) ಅಧಿಸೂಚನೆ ಸಂಖ್ಯೆ:ಇ(1)3639/2020-21, ದಿನಾಂಕ:23-11-2020.
- 2) ಅಯೋಗದಿಂದ ಜಾರಿಮಾಡಿದ ಕಾರಣ ಕೇಳಿವ ನೋಟಿಸ್ ಸಂಖ್ಯೆ:ಪಿಎಸ್ 244 ಮತ್ತು 245/ಗೌಪ್ಯ(2)/2022-23, ದಿನಾಂಕ:18-06-2022.
- 3) ಶ್ರೀ ಗಿರಿಧರ್ ಎನ್.ಕೆ (ನೋ.ಸಂ.3703851), ಶ್ರೀಮತಿ ಮಹಿಮ.ಪಿ(ನೋ.ಸಂ.3008267) ಮತ್ತು ಶ್ರೀ ವಿನಯ್ ಕುಮಾರ್ ಬಿ.ಆರ್ (ನೋ.ಸಂ.3032038) ಇವರುಗಳು ಸಲ್ಲಿಸಿರುವ ಲಿಖಿತ ಸಮಜಾಯಿಷಿಗಳ ದಿನಾಂಕ:24-06-2022.
- 4) ವರದಿ ಸಂಖ್ಯೆ:ಪಿಎಸ್/ಗೌಪ್ಯ(2)/61/22-23, ದಿನಾಂಕ:29-06-2022.
- 5) ಅಯೋಗದ ಸಭಾ ನಡವಳಿ ದಿನಾಂಕ:30-06-2022.

ಪ್ರಸ್ತಾವನೆ:-

ಅಯೋಗವು ಉಲ್ಲೇಖ-(1)ರ ಅಧಿಸೂಚನೆಯಲ್ಲಿ ಅಧಿಸೂಚಿಸಿರುವ 2017ನೇ ಸಾಲಿನ ಗೆಳ್ಳಿಟೆಡ್ ಮೌಬೇಷನರ್ ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲಿ ಅತಿಕ್ರಮ ಗಣಕೀಕೃತ ಮೌಲ್ಯಮಾಪನ ಸಂದರ್ಭದಲ್ಲಿ ಮೌಲ್ಯಮಾಪಕರು ನೀಡಿರುವ

ದುರಾಚಾರ ವರದಿಗಳನ್ವಯ ಈ ಕೆಳಕಂಡ ಅಭ್ಯರ್ಥಿಗಳು ಪತ್ರಲೇಖನದ ಪ್ರಶ್ನೆಯಲ್ಲಿ ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾಗ್ನೂ ಉಲ್ಲಂಘಿಸಿ ಹೆಸರನ್ನು ನಮೂದಿಸಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಾದ 1. ಗಿರಿಧರ್ ಎನ್.ಕೆ (ನೋ.ಸಂ.3703851) 2. ಮಹಿಮ.ಪಿ (ನೋ.ಸಂ.3008267) ಮತ್ತು 3. ವಿನಯ್ ಕುಮಾರ್ ಬಿ.ಆರ್ (ನೋ.ಸಂ.3032038) ಸದರಿ 03 ಅಭ್ಯರ್ಥಿಗಳು ಪರೀಕ್ಷೆ ಸೂಚನೆಗಳನ್ನು ಉಲ್ಲಂಘಿಸಿರುತ್ತಾರೆ.

ಪರೀಕ್ಷೆ ಸೂಚನೆಗಳನ್ನು ಉಲ್ಲಂಘಿಸಿರುವ ಅಭ್ಯರ್ಥಿಗಳಿಗೆ ದಿನಾಂಕ: 18-06-2022ರಂದು ಕಾರಣ ಕೇಳುವ ನೋಟಿಸನ್ನು ಜಾರಿಮಾಡಲಾಗಿರುತ್ತದೆ. ಲಿಖಿತ ಸಮಜಾಯಿಷಿಯನ್ನು ದಿನಾಂಕ: 24-06-2022ರಂದು ನೀಡಿರುತ್ತಾರೆ. ಸದರಿ ಸಮಜಾಯಿಷಿಯಲ್ಲಿ ಪರೀಕ್ಷೆಯ ಒತ್ತಡದಿಂದ, ಕಣ್ಣಿನಿಂದ ಹಾಗೂ ಸಮಯದ ಅಭಾವದಿಂದ ಪರೀಕ್ಷೆ ಸೂಚನೆಗಳನ್ನು ಸರಿಯಾಗಿ ಗಮನಿಸದೆ ಆಗಿರುವ ತಪ್ಪಾಗಿರುತ್ತದೆ ಹಾಗೂ ಇದು ಉದ್ದೇಶಮಾರ್ವಕವಾಗಿ ಮಾಡಿರುವುದಿಲ್ಲವೆಂದು ತಿಳಿಸಿ ಅಭ್ಯರ್ಥಕ್ಕಾಗಿ ಬಹಿರಂಗ ಪಡಿಸಿರುವುದನ್ನು ಒಪ್ಪಿಕೊಂಡು ಕ್ಷಮೆಯಾಚಿಸಿರುತ್ತಾರೆ. ಸದರಿ ಅಭ್ಯರ್ಥಿಗಳ ವಿರುದ್ಧ ಆರೋಪವು ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣಗಳಲ್ಲಿ ಅಭ್ಯರ್ಥಿಗೆ ವಿಧಿಸಬೇಕಾದ ದಂಡನೆಯ ಸಲುವಾಗಿ ಸಭಾಟಿಪ್ಪಣಿಯನ್ನು ಆಯೋಗದ ಮುಂದೆ ಮಂಡಿಸಲಾಗಿರುತ್ತದೆ.

ಪತ್ರಲೇಖನದ ಪ್ರಶ್ನೆಯಲ್ಲಿ ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾಗ್ನೂ ಸದರಿ 03 ಅಭ್ಯರ್ಥಿಗಳು ಪರೀಕ್ಷೆ ಸೂಚನೆಗಳನ್ನು ಉಲ್ಲಂಘಿಸಿರುವುದರಿಂದ ಆಯೋಗದ ದಿ: 14-07-1993ರ ಅಧಿಕೃತ ಜಾಷ್ಟಪನದ ದಂಡನೆಗಳ ಕ್ರ.ಸಂ.(1) ಮತ್ತು ದಿ: 27-11-2020ರ ಸೇರ್ವಿಸ್‌ಡೆ ಅಧಿಕೃತ ಜಾಷ್ಟಪನ ಕ್ರ.ಸಂ.03ರಲ್ಲಿ ನಿರ್ದಿಷ್ಟಪಡಿಸಿರುವಂತೆ “**Cancellation of the candidature for the entire examination**” ದಂಡನೆಯನ್ನು ವಿಧಿಸಲು ದಿನಾಂಕ: 30-06-2022ರಂದು ನಡೆದ ಆಯೋಗದ 6ನೇ ಸಭೆಯಲ್ಲಿ ಆಯೋಗವು ಸರ್ವಾನುಮತದಿಂದ ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಈ ಮುಂದಿನಂತೆ ಆದೇಶಿಸಲಾಗಿದೆ.

ಆದೇಶ ಸಂಖ್ಯೆ: ವಿಷಯ: 741/ಗೌಪ್ಯ(2)/2022-23, ಬೆಂಗಳೂರು, ದಿನಾಂಕ: 13-09-2022

2017ನೇ ಸಾಲಿನ ಗೆಳೆಟೆಡ್ ಪ್ರೋಬೆಷನರ್ಸ್ ಮುದ್ರೆಗಳ ಮುಖ್ಯ ಪರೀಕ್ಷೆಯಲ್ಲಿನ ಪರೀಕ್ಷೆ ಸೂಚನೆಗಳನ್ನು ಉಲ್ಲಂಘಿಸಿ, ಗೌಪ್ಯತೆಯನ್ನು ಬಹಿರಂಗಪಡಿಸುವ ಮೂಲಕ ಪರೀಕ್ಷೆ ದುರಾಚಾರ ವಸಗಿರುವ ಅಭ್ಯರ್ಥಿಗಳಾದ ಶ್ರೀ ಗಿರಿಧರ್ ಎನ್.ಕೆ (ನೋ.ಸಂ.3703851), ಶ್ರೀಮತಿ.ಮಹಿಮ.ಪಿ (ನೋ.ಸಂ.3008267) ಮತ್ತು ಶ್ರೀ.ವಿನಯ್ ಕುಮಾರ್.ಬಿ.ಆರ್ (ನೋ.ಸಂ.3032038) ಇವರುಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ಜಾಷ್ಟಪನ ಸಂಖ್ಯೆ: ಆಡಳಿತ/398/93-94/ವಿಷಯ: ದಿ: 14-07-1993ರ ಅಧಿಕೃತ ಜಾಷ್ಟಪನದ ದಂಡನೆಗಳ ಕ್ರ.ಸಂ.(1) ಮತ್ತು ದಿ: 27-11-2020ರ ಸೇರ್ವಿಸ್‌ಡೆ ಅಧಿಕೃತ ಜಾಷ್ಟಪನ ಕ್ರ.ಸಂ.03ರಲ್ಲಿ ನಿರ್ದಿಷ್ಟಪಡಿಸಿರುವಂತೆ “**Cancellation of the candidature for the entire examination**” ದಂಡನೆಯನ್ನು ವಿಧಿಸಿದೆ.

ಆಯೋಗದ ಆದೇಶದ ಮೇರೆಗೆ

ಸಹಿ/-
(ಸುರಕ್ಷಿತ ವಿಕಾಸ ಕೆಶೋರ್)
ಕಾರ್ಯದರ್ಶಿ,
ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ಲೋಕಸೇವಾ ಆಯೋಗದ ಸದವಳಿಗಳು

ವಿಷಯ: ಆಯೋಗದ ಅಧಿಸೂಚನೆ ಸಂಖ್ಯೆ:ಇ(3)800-801/2019-20ರ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಕಿರಿಯ ಸಹಾಯಕರು/ ದ್ವಿತೀಯ ದಜ್ಞ ಸಹಾಯಕರು 1323 (1122+201 ಹೆಚ್.) ಹುದ್ದೆಗಳ ಕಡ್ಡಾಯ ಕನ್ನಡ ಭಾಷಾ (ವಿವರಣಾತ್ಮಕ ಮಾದರಿ ಪ್ರಶ್ನೆ ಸಹಿತ ಉತ್ತರ ಪತ್ರಿಕೆ) ಪರೀಕ್ಷೆಯಲ್ಲಿ ದುರಾಚಾರ ಎಸಿಗಿರುವ ಅಭ್ಯರ್ಥಿಗಳಿಗೆ ದಂಡನೆ ವಿಧಿಸುವ ಬಗ್ಗೆ.

ಒದಲಾಗಿದೆ :

- ಉಲ್ಲೇಖ-**
1. ಅಧಿಸೂಚನೆ ಸಂಖ್ಯೆ:ಪಿಎಸ್‌ಸಿ/ಇ(3)800-801/2019-20, ದಿ:೨೯-೦೨-೨೦೨೦ ಮತ್ತು ಸೇಪ್ಟೆಂಬರ್ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ ಇ(3)4(A) ೨೦೨೦-೨೧, ದಿ:೧೪-೦೫-೨೦೨೦.
 2. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆದ ದಿನಾಂಕ:೧೮-೦೯-೨೦೨೧.
 3. ಮೌಲ್ಯಮಾಪಕರು ನೀಡಿರುವ ವರದಿಗಳು.
 4. ಆಯೋಗದಿಂದ ಜಾರಿಮಾಡಿದ ಕಾರಣ ಕೇಳುವ ನೋಟೀಸ್ ದಿನಾಂಕ:೧೮-೦೬-೨೦೨೨ ಮತ್ತು ಅಂತಿಮ ಕಾರಣ ಕೇಳುವ ನೋಟೀಸ್ ದಿನಾಂಕ:೨೯-೦೭-೨೦೨೨.
 5. ಅಭ್ಯರ್ಥಿಗಳ ಲಿಖಿತ ಸಮಜಾಯಿಷಿ ದಿನಾಂಕ:೦೫-೦೭-೨೦೨೨ ಮತ್ತು ೨೮-೦೭-೨೦೨೨.
 6. ವರದಿ ಸಂಖ್ಯೆ:ಪಿಎಸ್‌ಸಿ/ಗೋಪ್ಯ(2)/೨೯೬/೨೨-೨೩, ದಿನಾಂಕ:೦೮-೦೮-೨೦೨೨.
 7. ಆಯೋಗದ ೦೯ನೇ ಸಭಾ ನಡವಳಿ ದಿನಾಂಕ:೧೦-೦೮-೨೦೨೨.

ಪ್ರಸ್ತಾವನೆ:-

ಉಲ್ಲೇಖ (1) ರ ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾಗಿರುವ ದಿ:೨೯-೦೨-೨೦೨೦ರ ಅಧಿಸೂಚನೆ ಸಂಖ್ಯೆ:ಪಿಎಸ್‌ಸಿ/ಇ(3)800-801/2019-20 ಮತ್ತು ಸೇಪ್ಟೆಂಬರ್ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ ಇ(3)4(A) ೨೦೨೦-೨೧, ದಿ:೧೪-೦೫-೨೦೨೦ರನ್ನು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಕಿರಿಯ ಸಹಾಯಕರು/ದ್ವಿತೀಯ ದಜ್ಞ ಸಹಾಯಕರು 1323 (1122+201 ಹೆಚ್.) ಹುದ್ದೆಗಳ ನೇಮಕಾಯಿ ಸಲುವಾಗಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು (ವಿವರಣಾತ್ಮಕ ಮಾದರಿ ಪ್ರಶ್ನೆ ಸಹಿತ ಉತ್ತರ ಪತ್ರಿಕೆ) ದಿನಾಂಕ:೧೮-೦೯-೨೦೨೧ರಂದು ಮತ್ತು ವಸ್ತುನಿಷ್ಠ ಹಾಗೂ ಬಹು ಆಯ್ದು ಮಾದರಿ (ಒ.ಎಂ.ಆರ್. ಉತ್ತರ ಹಾಳೆ) ಸ್ವಧಾರಾತ್ಮಕ ಪರೀಕ್ಷೆಯನ್ನು ದಿನಾಂಕ:೧೯-೦೯-೨೦೨೧ ರಂದು ನಡೆಸಲಾಗಿರುತ್ತದೆ.

ಸದರಿ ಹುದ್ದೆಗಳ ಕಡ್ಡಾಯ ಕನ್ನಡ ಭಾಷಾ ವಿಷಯದ ಉತ್ತರ ಮುಸ್ತಿಕೆಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಮೌಲ್ಯಮಾಪಕರು ಒಟ್ಟು 79 ಅಭ್ಯರ್ಥಿಗಳು (78 ಅಭ್ಯರ್ಥಿಗಳು ಪರೀಕ್ಷೆ ಸೂಚನೆಗಳನ್ನು ಉಲ್ಲಂಘಿಸಿರುವ ಬಗ್ಗೆ ಹಾಗೂ ಒಬ್ಬ ಅಭ್ಯರ್ಥಿಯ ಬರವಣಿಗೆ ಶೈಲಿಯಲ್ಲಿ ವ್ಯತ್ಯಾಸವಿರುವ ಬಗ್ಗೆ) ಉತ್ತರ ಮುಸ್ತಿಕೆಯಲ್ಲಿ ದುರಾಚಾರ ಎಸಿಗಿರುವ ಬಗ್ಗೆ ವರದಿಯನ್ನು ನೀಡಿರುತ್ತಾರೆ. ಕಡ್ಡಾಯ ಕನ್ನಡ ಭಾಷಾ ವಿಷಯದ ಉತ್ತರ ಮುಸ್ತಿಕೆಯಲ್ಲಿ ನೀಡಲಾಗಿರುವ “ಮುಖ್ಯ ಸೂಚನೆಗಳು” ರಲ್ಲಿನ ಕ್ರ.ಸಂ.೧೫ ಮತ್ತು ಪ್ರಶ್ನೆ ಪತ್ರಿಕೆಯ “ನಿರ್ದಿಷ್ಟ ಸೂಚನೆಗಳು” ಕ್ರ.ಸಂ.೦೯ರಲ್ಲಿ ನೀಡಿರುವ ಪರೀಕ್ಷೆ ಸೂಚನೆಗಳನ್ನು ಉಲ್ಲಂಘಿಸಿರುವ ಅಭ್ಯರ್ಥಿಗಳಿಗೆ ದಿನಾಂಕ:೧೮-೦೬-೨೦೨೨ರಂದು ಕಾರಣ ಕೇಳುವ ನೋಟೀಸನನ್ನು ಜಾರಿಮಾಡಲಾಗಿರುತ್ತದೆ. ಸದರಿ ಅಭ್ಯರ್ಥಿಗಳಲ್ಲಿ ಲಿಖಿತ ಸಮಜಾಯಿಷಿಯನ್ನು 57 ಅಭ್ಯರ್ಥಿಗಳು

ದಿನಾಂಕ:೦೫-೦೭-೨೦೨೨ರಂದು ಮತ್ತು ೧೩ ಅಭ್ಯರ್ಥಿಗಳು ದಿನಾಂಕ:೨೮-೦೭-೨೦೨೨ರಂದು ನೀಡಿರುತ್ತಾರೆ. ಮತ್ತೊಮ್ಮೆ ದಿನಾಂಕ:೨೯-೦೭-೨೦೨೨ರಂದು ಅಂತಿಮ ಕಾರಣ ಕೇಳುವ ನೋಟೀಸನನ್ನು ಜಾರಿಮಾಡಲಾಗಿರುತ್ತದೆ.

ಸದರಿ ಸಮಜಾಯಿಷಿಯಲ್ಲಿ 70 ಅಭ್ಯರ್ಥಿಗಳ ಪ್ರಕ್ರಿಯೆ 69 ಅಭ್ಯರ್ಥಿಗಳು ತಾವು ನೀಡಿರುವ ಸಮಜಾಯಿಷಿಯಲ್ಲಿ (ಕಡತದಲ್ಲಿರಿಸಿದೆ) ಬೇರೆ ಬೇರೆ ಭಾಷೆಗಳಲ್ಲಿ ಅಧ್ಯಯನ ಮಾಡಿರುವುದರಿಂದಲೂ, ಪರೀಕ್ಷೆಯನ್ನು ಬರೆಯುವ ಅವಸರದಲ್ಲಿಯೂ, ನಜರಚೊಕಿನಿಂದಲೂ, ಸೂಚನೆಗಳನ್ನು ಓದಿಸು ಇರುವುದರಿಂದಲೂ, ಗಡಿಬಿಡಿ ಗಾಬರಿಯಿಂದಲೂ, ಮಾನಸಿಕ ಗೊಂದಲದಲ್ಲಿ ಪರೀಕ್ಷೆ ಬರೆಯುವ ಭರದಲ್ಲಿ ಅಚಾರುಯ್ದಿಂದ, ಕಣ್ಣಿನಿಂದ ಹೆಸರು ಮತ್ತು ವಿಳಾಸವನ್ನು ಬರೆದು ಸಹಿ ಮಾಡಿರುವುದಾಗಿ ಇದರಲ್ಲಿ ಯಾವುದೇ ದುರುದ್ದೇಶವಿರುವುದಿಲ್ಲವೆಂದು, ತೀಳಿಸುತ್ತಾ ತಾವು ಮಾಡಿರುವ ದುರಾಚಾರ ಒಪ್ಪಿಕೊಂಡು ಆಗಿರುವ ಪ್ರಮಾದವನ್ನು ಮನ್ನಿಸಲು ಕೋರಿ ಸದರಿ ಪರೀಕ್ಷೆಯು ಅರ್ಹತಾ ಪರೀಕ್ಷೆಯಾಗಿರುವುದರಿಂದ ಸದರಿ ಪ್ರಕರಣವನ್ನು ಈ

ಹಂತದಲ್ಲಿಯೇ ಮುಕ್ತಾಯಗೊಳಿಸಿ ತಮ್ಮ ಅಭ್ಯರ್ಥಿತ್ವವನ್ನು ಪರಿಗಣಿಸುವಂತೆ ಸಮಜಾಯಿಸಿ ಪತ್ರಗಳಲ್ಲಿ ಕೋರಿರುತ್ತಾರೆ.

ಮುಂದುವರೆದು, ಒಬ್ಬ ಅಭ್ಯರ್ಥಿಯು ತನಗೆ ಹಂಚಿಕೆಯಾದ ಉತ್ತರ ಮುಕ್ತಾಯಲ್ಲಿನ ಪ್ರಶ್ನೆ ಸಂಖ್ಯೆ 09 ರಿಂದ 12 ರವರೆಗಿನ ಪ್ರಶ್ನೆಗಳಿಗೆ ಉತ್ತರಿಸಿರುವ ಉತ್ತರಗಳ ಬರವಣಿಗೆಯು ಭಿನ್ನವಾಗಿರುವುದು ಕಂಡುಬಂದಿರುತ್ತದೆ ಎಂಬ ಮೌಲ್ಯಮಾಪಕರ ವರದಿಗೆ ಸದರಿ ಅಭ್ಯರ್ಥಿಯು ತನ್ನ ಸಮಜಾಯಿಸಿಯಲ್ಲಿ ಸದರಿ ಮೇಲ್ಮೂರೆ ಪ್ರಶ್ನೆಗಳಿಗೆ ವಿವರಣಾತ್ಮಕ ಉತ್ತರಗಳನ್ನು ಬರೆಯುವಾಗ ಸಮಯದ ಅಭಾವದಿಂದ ಬರವಣಿಗೆಯನ್ನು ವೇಗವಾಗಿ ಬರೆದಿದ್ದು, ಆ ಸಮಯದಲ್ಲಿ ತನ್ನ ಕೈಬಿರಹವು ಸ್ವಲ್ಪ ವ್ಯತ್ಯಾಸವಾಗಿರುತ್ತದೆಯೇ ಹೊರತು ಇದರಲ್ಲಿ ಯಾವುದೇ ದುರಾಚಾರ ಎಸಗಿಲ್ಲವೆಂದು ಮನವಿ ಮಾಡಿಕೊಳ್ಳುವುದರೊಂದಿಗೆ ಕೈಬಿರಹದ ಮಾದರಿಯನ್ನು ಲಗತ್ತಿಸಿ ಸಲ್ಲಿಸಿರುತ್ತಾರೆ. ಪರಿಶೀಲಿಸಲಾಗಿ, ಸದರಿ ಬರವಣಿಗೆಯು ಅಭ್ಯರ್ಥಿಯದ್ವಾರಾಗಿರುವುದರಿಂದ, ಸದರಿಯವರ ಉತ್ತರ ಮುಕ್ತಾಯಲ್ಲಿನ ಪರಿಗಣಿಸಬಹುದಾಗಿದೆ ಎಂದು ಅಭಿಪ್ರಾಯಿಸಲಾಗಿದೆ.

ಸದರಿ ಅಭ್ಯರ್ಥಿಗಳು ಮಾಡಿರುವ ದುರಾಚಾರ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ, ಆಯೋಗದ ದಿನಾಂಕ: 14-07-1993ರ ಅಧಿಕೃತ ಜ್ಞಾಪನದ ದಂಡನೆಗಳ ಕ್ರ.ನಂ.(1)ರಲ್ಲಿ ಈ ಈ ಕೆಳಕಂಡಂತೆ ತಿಳಿಸಲಾಗಿದೆ.

| Sl. No. | Nature of Malpractice | Penalty to Imposed |
|---------|---|---|
| 01 | Revealing the Identity of Candidates in the Answer Script contrary to the instruction given to them | Cancellation of the candidature for the entire examination. |

ದಿನಾಂಕ: 18-09-2021ರಂದು ನಡೆದ ಸ್ಪಷ್ಟಾರ್ಟಕೆ ಪರೀಕ್ಷೆಯ 79 ಅಭ್ಯರ್ಥಿಗಳ ಪರೀಕ್ಷೆ ದುರಾಚಾರ ಪ್ರಕರಣದ ಕುರಿತಂತೆ ಇದರಲ್ಲಿ 69 ಅಭ್ಯರ್ಥಿಗಳು ಅಭ್ಯರ್ಥಿತ್ವವನ್ನು ಬಹಿರಂಗಪಡಿಸಿರುವ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡು ಸಮಜಾಯಿಸಿ ನೀಡಿರುವುದರಿಂದ ಹಾಗೂ ಯಾವುದೇ ಸಮಜಾಯಿಸಿಯನ್ನು ನೀಡದ 09 ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ರದ್ದುಪಡಿಸಬಹುದಾಗಿದೆ ಹಾಗೂ ಬರವಣಿಗೆ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಸಮಜಾಯಿಸಿ ನೀಡಿರುವ ಒಬ್ಬ ಅಭ್ಯರ್ಥಿಯ ಅಭ್ಯರ್ಥಿತ್ವವನ್ನು ಪರಿಗಣಿಸಬಹುದಾಗಿದೆ ಎಂಬ ಗೌಪ್ಯ ಶಾಖೆ-2ರವರ ವರದಿಯನ್ನೂ ಸಭಾಟಿಪ್ರಣೀಯನ್ನು ಆಯೋಗದ ಮುಂದೆ ಮಂಡಿಸಲಾಗಿರುತ್ತದೆ.

ಕಡ್ಡಾಯ ಕನ್ನಡ ಭಾಷಾ ವಿಷಯದ ಪತ್ರಿಕೆಯಲ್ಲಿ ಸೂಚನೆಗಳನ್ನು ನೀಡಿದ್ದಾಗೂ ಪರೀಕ್ಷೆ ಸೂಚನೆಗಳನ್ನು ಉಲ್ಲಂಘಿಸಿರುವುದರಿಂದ ಆಯೋಗದ ದಿ:14-07-1993ರ ಅಧಿಕೃತ ಜ್ಞಾಪನದ ದಂಡನೆಗಳ ಕ್ರ.ನಂ.(1)ರಂತೆ ದಂಡನೆಯನ್ನು ವಿಧಿಸಲು ದಿನಾಂಕ:10-08-2022ರಂದು ನಡೆದ ಆಯೋಗದ 09ನೇ ಸಭೆಯಲ್ಲಿ ಆಯೋಗವು ಸರ್ವಾನುಮತದಿಂದ ನಿಣಣಿಸಿರುವ ಹಿನ್ನೆಲೆಯಲ್ಲಿ ಈ ಮುಂದಿನಂತೆ ಆದೇಶಿಸಲಾಗಿದೆ.

ಅದೇಶ ಸಂಖ್ಯೆ:ಪಿಎಸ್‌ಎ/769 ಗೌಪ್ಯ(2)/2022-23, ಬೆಂಗಳೂರು ದಿನಾಂಕ: 11-10-2022.

ಅಧಿಸೂಚನೆ ಸಂಖ್ಯೆ:ಇ(3)800-801/2019-20ರ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಕಿರಿಯ ಸಹಾಯಕರು/ ದ್ವಿತೀಯ ದಜೆ- ಸಹಾಯಕರು 1323 (1122+201 ಹೆಚ್.ಕ.) ಹುದ್ದೆಗಳ ಕಡ್ಡಾಯ ಕನ್ನಡ ಭಾಷಾ ವಿಷಯದ ಪತ್ರಿಕೆಯಲ್ಲಿ ನೀಡಿರುವ ಪರೀಕ್ಷೆಯ ಸೂಚನೆಗಳನ್ನು ಉಲ್ಲಂಘಿಸಿ ದುರಾಚಾರ ವಸಗಿರುವ ವಿಷಯಕ್ಕೆ ಸಂಬಂಧಿಸಿದಂತೆ, ಸಮಜಾಯಿಸಿಯನ್ನು ನೀಡಿರುವ 69 ಅಭ್ಯರ್ಥಿಗಳ ಹಾಗೂ ಸಮಜಾಯಿಸಿಯನ್ನು ನೀಡಿರುವ 09 ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ರದ್ದುಗೊಳಿಸಲು ಹಾಗೂ ಬರವಣಿಗೆ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಸಮಜಾಯಿಸಿ ನೀಡಿರುವ ಒಬ್ಬ ಅಭ್ಯರ್ಥಿಯ ಅಭ್ಯರ್ಥಿತ್ವವನ್ನು ಪರಿಗಣಿಸುವಂತೆ ಆದೇಶಿಸಿದೆ.

ಆಯೋಗದ ಆದೇಶದ ಮೇರೆಗೆ

ಸಹಿ/-

(ಸುರಭ್ಯರ್ ವಿಕಾಸ್ ಕೆಶೋರ್)

ಕಾರ್ಯದರ್ಶಿ,

ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ಲೋಕಸೇವಾ ಆಯೋಗ, "ಶಾದ್ಯೋಗ ಸೌಧ", ಬೆಂಗಳೂರು - ೫೬೦೦೦೧

ಸಂಖ್ಯೆ: ಹಿಂದೂ ಸಿ ೯೬ ಆರ್ ಟಿಬಿ(೪) /೨೦೨೨-೨೩/ ೫೧೨

ದಿನಾಂಕ: ೨೯-೦೯-೨೦೨೨

ಅಧಿಸೂಚನೆ

೧. ಆಯೋಗವು ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು ೨೦೨೧ರ ನಿಯಮಗಳು ಹಾಗೂ ತಿದ್ಯುಪಡಿ ನಿಯಮ ೨೦೨೨ರನ್ನು ಈ ಕೆಳಕಂಡ ಉಲ್ಲಿಕೆ ಮೂಲ ವ್ಯಂದ ಗ್ರಂಥ 'ಸೀ' ಹುದ್ದೆಗಳನ್ನು ಭತ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ On-line ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

| ಕ್ರಮ ಸಂಖ್ಯೆ | ಇಲಾಖೆಯ ಹೆಸರು /ಹುದ್ದೆಯ ಪದನಾಮ | ಉಲ್ಲಿಕೆ ಮೂಲ ವ್ಯಂದ |
|-------------|---|-------------------|
| ೧ | ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷೆಕರು | ೨೦ |

೨. ಅರ್ಜಿ ಶುಲ್ಕ / ಸ್ವೀಕೃತಿ ಕಾಲಮಿತಿ:

| | |
|---|------------|
| ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ | ೩೦-೦೯-೨೦೨೨ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ೨೯-೧೦-೨೦೨೨ |
| ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ | ೩೧-೧೦-೨೦೨೨ |

ವಿಶೇಷ ಸೂಚನೆ:-

- ಅಭ್ಯರ್ಥಿಗಳು ಅರ್ಜಿಯನ್ನು ಭತ್ತಿ ಮಾಡುವ ಮೂದಲು ಎಲ್ಲಾ ವಿವರಗಳನ್ನು ಓದಿ ಅಧ್ಯೋತ್ಸಾಹಿತೆಂಬ ಅನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭತ್ತಿ ಮಾಡತಕ್ಕದ್ದು.
- ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ಯುಪಡಿ / ಸೇರ್ಪಡಿ ಮಾಡುವಂತೆ ನೀಡುವ

ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು.

- ನಿಯಮಾನುಸಾರ ಆನ್ ಲೈನ್ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತುಗಳು ಆಧಾರದ ಮೇಲೆ ಮಾತ್ರವೇ ದಾಖಲೆಗಳು ಪರಿಶೀಲನೆ ಮಾಡಲಾಗುವುದರಿಂದ ಯೋಎಂತಿ, ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರ/ಇತರೆ ಪ್ರಮಾಣ ಪತ್ರಗಳನ್ನು ತಮ್ಮ ಹಸರಿನ್ನಲ್ಲಿಯೇ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂಡು ಚಾಲ್ತಿಯಲ್ಲಿರುವಂತೆ ಅಧಿಸೂಚನೆಯ ಅನುಬಂಧದಲ್ಲಿ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡು ಸದರಿ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡತಕ್ಕದ್ದು, (ದಾಖಲೆಗಳು ಸ್ವಾಷಾಖ್ಯಾತಿಯಿಲ್ಲ) ತಪ್ಪಿದ್ದಲ್ಲಿ ಅವರ ಮೀಸಲಾತಿ/ಅಭ್ಯರ್ಥಿವನ್ನು ತಿರಸ್ಕರಿಸಲಾಗುವುದು.
- ಅರ್ಜಿಯಲ್ಲಿ ಕೋರದೇ ತದನಂತರದಲ್ಲಿ ಮನವಿ ಮುಖಾಂತರ ಯಾವುದೇ ವಿಭಾಗದಲ್ಲಿ ಕೋರಿದ್ದಲ್ಲಿ/ದಾಖಲೆಗಳನ್ನು ಸಲ್ಲಿಸಿದಲ್ಲಿ ಪರಿಗಣಿಸಲಾಗುವುದಿಲ್ಲ.

೨.೧ ಅರ್ಜಿಗಳನ್ನು Online ಮೂಲಕವೇ ಭತ್ತಿ ಮಾಡಿ, ಭಾವಚಿತ್ರ/ಸಹಿ /ಯೋಎಂತಿ/ ವಿದ್ಯಾರ್ಥಿಗಳಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಶುಲ್ಕವನ್ನು ಯಾವುದೇ ಕಾಮನೆ ಸಲ್ಲಿಸಿ ಸೆಂಟರ್‌ಗಳಲ್ಲಿ (CSC) ಅಧಿಕಾರಿ ನೇರ್ತಿ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಕಾಗೂ ದಾಖಲೆಗಳನ್ನು/ ಭಾವಚಿತ್ರ/ ಸಹಿಯನ್ನು ಅಪ್ಲೋಡ್ ಮಾಡದೇ ಇರುವ /ಅಸ್ವಾಷಾ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳು ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಶುಲ್ಕವನ್ನು ಕಾಮನೆ ಸಲ್ಲಿಸಿ ಸೆಂಟರ್ ಗಳಲ್ಲಿ (CSC) ಪಾವತಿಸಲು ಅವಕಾಶ ನೀಡಲಾಗಿರುವುದರಿಂದ ಅರ್ಜಿಗಳನ್ನು ಇಲ್ಲಿಯೂ ಸಹ ಸಲ್ಲಿಸಬಹುದಾಗಿದೆ.

3) ಅರ್ಜಿ ಸಲ್ಲಿಸುವ ಹಂತಗಳು/ ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮೂರು ಹಂತಗಳು ಇದೆ.

1. ಮೊದಲನೇ ಹಂತ: Profile Creation/Updation
2. ಎರಡನೇ ಹಂತ : Application Submission
3. ಮೂರನೇ ಹಂತ : Fees Payment through My Application section

ವಿವರವಾದ ಹಂತಗಳು:

- {**' Marked fields are mandatory and to be filled by the candidate} **' ಗುರುತು ಇರುವ ಅಂಕಣಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಭರಿಸ ಮಾಡಬೇಕು) If there is no response found on Save/Add button kindly refresh page (press control +F5)}
 - ಹೋಸದಾಗಿ Application Link ನಲ್ಲಿ log in ಆಗಲು user name ಮತ್ತು password ಅನ್ನು ಸೃಷ್ಟಿಸಬೇಕು.
 - Application Link ನಲ್ಲಿ log in ಆದ ನಂತರ ನಿಮ್ಮ profile ಅನ್ನು ಭರಿಸ ಮಾಡಿ.
 - ಅಪ್ಲೋಡ್ ಮಾಡಬೇಕಾದ ಭಾವಚಿತ್ರ ಮತ್ತು ಸಹಿ ಸಾಫ್ತ್ವನ ಪ್ರತಿಗಳು jpg ನಮೂನೆಯಲ್ಲಿ ಸಿದ್ಧವಾಗಿರಬೇಕು ಹಾಗೂ 50 kb ಗಿಂತ ಹೆಚ್ಚಾಗಿರಬಾರದು.
 - ಅಭ್ಯರ್ಥಿಗಳು ವಯೋವೀತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರಗಳು jpg ನಮೂನೆಯಲ್ಲಿ ಸಿದ್ಧವಾಗಿರಬೇಕು ಹಾಗೂ 200 kb ಗಿಂತ ಹೆಚ್ಚಾಗಿರಬಾರದು.
 - ಅಧಿಸೂಚನೆ ಎದುರು ಇರುವ "Click here to Apply" Link ಅನ್ನು ಒತ್ತಿ.
 - ನಿಮ್ಮ profile ನಲ್ಲಿ ಲಭ್ಯವಿರುವ ಮಾಹಿತಿಯು ನಿಮ್ಮ ಅರ್ಜಿ ನಮೂನೆಯಲ್ಲಿ ಪ್ರಕಟಿಸಾಗುತ್ತದೆ. ಅರ್ಜಿಯಲ್ಲಿ ಬಾಕಿ ಉಳಿದಿರುವ ಮಾಹಿತಿಯನ್ನು ಭರಿಸ ಮಾಡಿ ಸಲ್ಲಿಸಬೇಕು.
 - ಅರ್ಜಿ ಸಲ್ಲಿಸಿದ ನಂತರ "My Application" link ರಲ್ಲಿ ನೀವು ಅರ್ಜಿ ಸಲ್ಲಿಸಿರುವ ಅಧಿಸೂಚನೆಯನ್ನು ಆಯ್ದು ಮಾಡಿದಲ್ಲಿ ಕೆಳಗೆ ನಿಮ್ಮ ಅರ್ಜಿಯು ಪ್ರಕಟಿಸಾಗುತ್ತದೆ.
 - ಅರ್ಜಿಯ ಪಕ್ಕದಲ್ಲಿ "Pay Now" link ಅನ್ನು ಒತ್ತಿದಲ್ಲಿ "Online payment" ಆಯ್ದುಗಳು ಮೂಡುತ್ತವೆ.
 - ಒಂದು ಬಾರಿ ನೋಂದಣಿ/ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯಾವುದಾದರೂ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಸಹಾಯವಾಗಿ ಸಂಖ್ಯೆ: 18005728707 ಯನ್ನು ಸಂಪರ್ಕಿಸಲು ಸೂಚಿಸಿದೆ.
- 3.1) ಅಭ್ಯರ್ಥಿಗಳು ಅರ್ಜಿ ಭರಿಸ ಮಾಡುವ ಮೊದಲು ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ಭರಿಸ ಮಾಡುವ ಕುರಿತ ಸೂಚನೆಗಳು, ಅರ್ಹತಾ ಷರತ್ತುಗಳನ್ನು ಓದಿಕೊಳ್ಳಬೇಕಾಗಿ ಅಂಕಣದಲ್ಲಿ ಉಪಯೋಗಿಸಿದ ಪದಗಳ ಅರ್ಥವನ್ನು ಈ ಕೆಳಕಂಡಂತೆ ಅಧ್ಯೇತಸಿಕೊಳ್ಳಬೇಕು:-

| | | | |
|-----------|------------------------|-------|--------------------------|
| ಸಾ.ಅ | ಸಾಮಾನ್ಯ ಅರ್ಹತೆ | GM | General Merit |
| ಪ.ಜಾ | ಪರಿಶೀಲಿತ ಜಾತಿ | SC | Scheduled Caste |
| ಪ.ಪಂ | ಪರಿಶೀಲಿತ ಪಂಗಡ | ST | Scheduled Tribe |
| ಪ್ರ.೧ | ಪ್ರವರ್ಗ-1 | Cat-1 | Category - I |
| ೨ೱ | ಪ್ರವರ್ಗ-2ೱ | 2A | Category - 2A |
| ೨ಬಿ | ಪ್ರವರ್ಗ-2ಬಿ | 2B | Category - 2B |
| ೩ೱ | ಪ್ರವರ್ಗ-3ೱ | 3A | Category - 3A |
| ೩ಬಿ | ಪ್ರವರ್ಗ-3ಬಿ | 3B | Category - 3B |
| ಮಾ.ಸೈ | ಮಾಜಿ ಸೈನಿಕ | Ex-MP | Ex-Military Person |
| ಗಾರ್ಲೀಣ | ಗಾರ್ಲೀಣ ಅಭ್ಯಧಿ | Rural | Rural Candidate |
| ಕ.ಮಾ.ಅ | ಕನ್ನಡ ಮಾಧ್ಯಮ ಅಭ್ಯಧಿ | KMS | Kannada Medium Student |
| ಅ.ಎ. | ಅಂಗವಿಕಲ ಅಭ್ಯಧಿ | PH | Physically Handicapped |
| ಯೋ.ನಿ.ಅ | ಯೋಜನೆ ನೀರಾಶ್ರಿತ ಅಭ್ಯಧಿ | PDP | Project Displaced Person |
| ಉ.ಮೂ.ವ್ಯ | ಉಳಿಕೆ ಮೂಲ ವ್ಯಂದ | RPC | Residual Parent Cadre |
| ಹ್ಯಾಕೆ | ಹ್ಯಾದ್ವಾಭಾದ್ರ-ಕರ್ನಾಟಕ | HK | Hyderabad Karnataka |
| ತ್ರೇ.ಲ್ರಿ | ತ್ರೇತೀಯ ಲೀಂಗ | TG | Transgender |

4. ಶುಲ್ಕ:-

| | |
|---|----------------------------------|
| ಸಾಮಾನ್ಯ ಅರ್ಹತೆ ಅಭ್ಯಧಿಗಳಿಗೆ | ರೂ.600/- |
| ಪ್ರವರ್ಗ 2(ಱ), 2(ಬಿ), 3(ಱ), 3(ಬಿ) ಗೆ ಸೇರಿದ ಅಭ್ಯಧಿಗಳಿಗೆ | ರೂ.300/- |
| ಮಾಜಿ ಸೈನಿಕ ಅಭ್ಯಧಿಗಳಿಗೆ | ರೂ. 50/- |
| ಪರಿಶೀಲಿತ ಜಾತಿ, ಪರಿಶೀಲಿತ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯಧಿಗಳಿಗೆ ಸೇರಿದಂತೆ ಕಡ್ಡಾಯವಾಗಿ ಪಾವತಿಸತಕ್ಕದ್ವಾರಾ ಅಂಗವಿಕಲ ಅಭ್ಯಧಿಗಳಿಗೆ | ಶುಲ್ಕ ಹಾವತಿಯಿಂದ ಲಿನಾಯಿತಿ ಇದೆ. |

ವಿಶೇಷ ಸೂಚನೆ:- ರೂ. 35/- ರ ಪ್ರಕ್ರಿಯೆ ಶುಲ್ಕ (processing fees)ವನ್ನು ಎಲ್ಲಾ ಅಭ್ಯಧಿಗಳು (ಪರಿಶೀಲಿತ ಜಾತಿ, ಪರಿಶೀಲಿತ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯಧಿಗಳು ಸೇರಿದಂತೆ) ಕಡ್ಡಾಯವಾಗಿ ಪಾವತಿಸತಕ್ಕದ್ವಾರಾ ಹಾವತಿಸದಿದ್ದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು.

4.1 ಅಭ್ಯಧಿಗಳು ನಿಗದಿಪಡಿಸಿದ ಶುಲ್ಕವನ್ನು ಕಡ್ಡಾಯವಾಗಿ ಹಾವತಿಸತಕ್ಕದ್ವಾರಾ ಒಮ್ಮೆ ಶುಲ್ಕವನ್ನು ಹಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂತಿರುಗಿಸಲಾಗುವುದಿಲ್ಲ. ಅಥವಾ ಅದನ್ನು ಆಯೋಗವು ನಡೆಸುವ ಇತರೆ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ಶುಲ್ಕವನ್ನು ಸಂದಾಯ ಮಾಡದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

5. ಅರ್ಹತಾ ಷರತ್ತುಗಳು:-

| | |
|----|--|
| ಅ) | ಭಾರತೀಯ ನಾಗರೀಕನಾಗಿರತಕ್ಕದ್ವಾರಾ. |
| ಆ) | ಒಬ್ಬ ಜೀವಂತ ಪತ್ತಿಗಿಂತ ಹೆಚ್ಚು ಮಂದಿ ಪತ್ತಿಯರನ್ನು ಹೊಂದಿರುವ ಪುರುಷ ಅಭ್ಯಧಿ ಮತ್ತು ಈಗಾಗಲೇ ಇನ್ನೊಬ್ಬ ಹಂಡತಿಯಿರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯಧಿಯು ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ. |

| | |
|----|--|
| ಇ) | ಅಭ್ಯಧಿಕ್ಯಾಯ ಮಾನಸಿಕವಾಗಿ ಮತ್ತು ದೃಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯ ಕರ್ತವ್ಯಗಳ ದ್ವಾರಾ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೃಹಿಕ ನೂನತಯಿಂದ ಮುಕ್ತರಾಗಿರಬೇಕು. |
| ಈ) | ದೃಹಿಕವಾಗಿ ಅನರ್ಹರಾಗಿದ್ದಂಬುದಾಗಿ ವ್ಯಾದ್ಯಕ್ಷೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ವ ವಿವೇಚನೆಯನ್ನು ರಾಜ್ಯ ಸರ್ಕಾರವು ಕಾಯ್ದಿರಿಸಿಕೊಂಡಿದೆ ಮತ್ತು ಸರ್ಕಾರದ ವಿವೇಚನೆಯು ಯಾವುದೇ ವಿಧಾನಲ್ಲಿ ಈ ನಿಯಮಗಳ ಮೂಲಕ ಸೀಮಿತವಾಗಿರುವುದಿಲ್ಲ. |

ನಿಗದಿತ ಶೈಕ್ಷಣಿಕ ಅಹಂತಯ ಜೋತೆಗೆ ಈ ಮೇಲ್ಮಾಡ ಅಹಂತಗಳನ್ನು ಹೊಂದಿರುವ ಅಭ್ಯಧಿಕ್ಯಾಯ ನೇಮಕಾತಿಗಾಗಿ ಅಜ್ಞ ಸಲ್ಲಿಸಲು ಅಹಂತಯನ್ನು ಹೊಂದಿರುತ್ತಾರೆ.

6. ಆಯ್ದು ವಿಧಾನ: -

- 6.1 ಕನ್ನಡ ಭಾಷಾ ಪರೀಕ್ಷೆ: - ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ಉಪನಿಯಮ (7) ರನ್ನುಯ ಅಜ್ಞ ಸಲ್ಲಿಸುವ ಎಲ್ಲಾ ಅಭ್ಯಧಿಕ್ಯಾಯಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಕಡ್ಡಾಯವಾಗಿದ್ದು, ನದರಿ ಪರೀಕ್ಷೆಯಲ್ಲಿ ಅಹಂತಯನ್ನು ಪಡೆದ ಹೊರತು, ಆಯ್ದುಗೆ ಅಹಂತಾಗುವುದಿಲ್ಲ. ಈ ಪರೀಕ್ಷೆಯು ಗರಿಷ್ಟ 150 ಅಂಕಗಳ ಒಂದು ಪ್ರಶ್ನೆಪತ್ರಿಕೆಯನ್ನು ಒಳಗೊಂಡಿರುತ್ತದೆ. ಅಭ್ಯಧಿಕ್ಯಾಯ ಈ ಪತ್ರಿಕೆಯಲ್ಲಿ ಅಹಂತ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪ್ರಶ್ನೆ ಪತ್ರಿಕೆಯನ್ನು SSLC ಹಂತದಲ್ಲಿನ ಪ್ರಥಮಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಾಂತಪಡಿಸಲಾಗುವುದು.
- 6.2 ಕನ್ನಡ ಭಾಷಾ ಪರೀಕ್ಷೆಯಲ್ಲಿ ಅಹಂತಾದ ನಂತರ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಹಾಗೂ ತಿದ್ಯುಪಡಿ ನಿಯಮ 2022 ರ ಉಪನಿಯಮ 5(ಡಿ)ರಂತೆ ಸ್ವಧಾರತ್ತುಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡವಾರು ಪ್ರಮಾಣದ ಆಧಾರದ ಮೇಲೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಆಯ್ದು ಮಾಡಲಾಗುವುದು.
- 6.3 ಅಭ್ಯಧಿಕ್ಯಾಯ ಆಯ್ದು ಪ್ರಶ್ನೆಯೆಗೆ ಅಹಂತ ಹೊಂದಲು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅಹಂತ ಹೊಂದುವುದು ಹಾಗೂ ಸ್ವಧಾರತ್ತುಕ ಪರೀಕ್ಷೆಯಲ್ಲಿನ ಒಟ್ಟು ಅಂಕಗಳಲ್ಲಿ ಕನಿಷ್ಠ ಪಕ್ಕ ಶೇಕಡ 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ.

6.4 ಸ್ವಧಾರತ್ತುಕ ಪರೀಕ್ಷೆ ವಿಧಾನ:

1. ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಹಾಗೂ ತಿದ್ಯುಪಡಿ ನಿಯಮ 2022ರ ಉಪನಿಯಮ 6(2)(ಎ) ರನ್ನುಯ ಪದವಿ ವಿದ್ಯಾಹಂತಗಳಿಗೆ ಅಗತ್ಯವಿರುವ ಗ್ರಂಥ 'ಸಿ' ಹುದ್ದೆಗಳಿಗಾಗಿ ನಡೆಸಲಾಗುವ ಸ್ವಧಾರತ್ತುಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಯು ಗರಿಷ್ಠ ಅಂಕಗಳೊಂದಿಗೆ ಲಿಖಿತ ಪ್ರಶ್ನೆಗಳನ್ನು ಒಳಗೊಂಡಿದ್ದು ವಸ್ತುನಿಷ್ಟ ಬಹುಆಯ್ದು ಮಾಡರಿಯಲ್ಲಿರುತ್ತದೆ. ಈ ಎರಡು ಪತ್ರಿಕೆಗಳಲ್ಲಿ ತಪ್ಪು ಉತ್ತರಗಳಿಗೆ ಖಚಾತ್ತುಕ (Negative) ಅಂಕಗಳನ್ನು ಪರಿಗಣಿಸಿ ಅಭ್ಯಧಿಕ್ಯಾಯ ಗಳಿಸುವ ಒಟ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ಅಂದರೆ ಪ್ರತಿ ತಪ್ಪು ಉತ್ತರಕ್ಕ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು (1/4) ಅಂಕಗಳನ್ನು

ಕಡಿತಗೋಳಿಸಲಾಗುವುದು. ಅಭ್ಯರ್ಥಿಗಳು ಎರಡು ಪತ್ರಿಕೆಗಳ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ಪತ್ರಿಕೆ ೧ ರ ಪರ್ಯಕ್ಷಮುವು ಈ ಕೆಳಗೆ ನಿರ್ದಿಷ್ಟಪಡಿಸಿದಂತೆ ಇರುತ್ತದೆ.

ಪರ್ಯಕ್ಷಮು

ಪತ್ರಿಕೆ - ೧ ಸಾಮಾನ್ಯ ಜಾಖನ

ಗರಿಷ್ಠ ಅಂಕಗಳು : 100

ಅವಧಿ : 1 ½ ಗಂಟೆಗಳು

- (ಎ) ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜಾಖನ.
- (ಬಿ) ಸಾಮಾನ್ಯ ವಿಜಾಖನ ವಿಷಯಗಳು.
- (ಸಿ) ಭೂಗೋಳ ಶಾಸ್ತ್ರ, ವಿಷಯಗಳು.
- (ಡಿ) ಸಮಾಜ ವಿಜಾಖನ ವಿಷಯಗಳು.
- (ಇ) ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು.
- (ಎಫ್) ಭಾರತದ ಮತ್ತು ಕರ್ನಾಟಕದ ಇತಿಹಾಸ.
- (ಜಿ) ಭಾರತದ ಸಂವಿಧಾನದ ಮತ್ತು ಸಾರ್ವಜನಿಕ ಆಡಳಿತ.
- (ಹೆಚ್) ಪಾರ್ಯಾಗೋರಿಕ್ ಜಾಖನ ಮತ್ತು ಭೌದ್ದಿಕ ಸಾಮರ್ಥ್ಯದ ವಿಷಯಗಳು. (ಎಸ್ ಎಸ್ ಎಸ್ ಸಿ ಮಟ್ಟದ)
- (ಎ) ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು.
- (ಜೆ) ಸ್ವಾತಂತ್ರ್ಯ ನಂತರದಲ್ಲಿ ಕರ್ನಾಟಕದ ಭೂ ಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು.
- (ಕೆ) ಕರ್ನಾಟಕದ ಅರ್ಥ ವ್ಯವಸ್ಥೆ: ಅದರ ಸಾಮರ್ಥ್ಯ ಮತ್ತು ದೊರ್ಚಲ್ಯತೆ ಪ್ರಸ್ತುತ ಸ್ಥಿತಿಗೆ ಸುರಿತ ವಿಷಯಗಳು.
- (ಎಲ್) ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ಯ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು.
- (ಎಂ) ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜಾಖನ ಮತ್ತು ತಂತ್ರಜಾಖನದ ವಾತ್ತ ಸುರಿತ ವಿಷಯಗಳು.
- (ಎನ್) ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಸುರಿತ ವಿಷಯಗಳು.
- (ಒ) ಭೌದ್ದಿಕ ಸಾಮರ್ಥ್ಯದ ವಿಷಯಗಳು.

ಪತ್ರಿಕೆ ೨ ಅನ್ನು ಈ ಕೆಳಗೆ ನಿರ್ದಿಷ್ಟಪಡಿಸಲಾದಂತೆ ಮೂರು ಭಾಗಗಳಾಗಿ ವಿಭಾಗಿಸಲಾಗಿರುತ್ತದೆ.

ಪತ್ರಿಕೆ - ||

ಗರಿಷ್ಠ ಅಂಕಗಳು : 100

ಅವಧಿ : 2 ಗಂಟೆಗಳು

- | | |
|-----------------------|--------------------|
| (ಎ) ಸಾಮಾನ್ಯ ಕನ್ನಡ | ಗರಿಷ್ಠ ಅಂಕಗಳು : 35 |
| (ಬಿ) ಸಾಮಾನ್ಯ ಇಂಗ್ಲೀಷ್ | ಗರಿಷ್ಠ ಅಂಕಗಳು : 35 |
| (ಸಿ) ಕಂಪ್ಲೆಟೀರ್ ಜಾಖನ | ಗರಿಷ್ಠ ಅಂಕಗಳು : 30 |

ಸ್ವಧಾರತ್ತಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಅಂಗ್ಲ ಭಾಷೆಗಳೆರಡರಲ್ಲಿ ಇರುತ್ತವೆ.

6.5 . ಸ್ವಧಾರ್ತಕ ಪರೀಕ್ಷೆ ಕೇಂದ್ರ:-

ಕನ್ನಡ ಭಾಷಾ ಪರೀಕ್ಷೆ / ಸ್ವಧಾರ್ತಕ ಪರೀಕ್ಷೆಗಳನ್ನು ಆಯೋಗವು ನಿಗದಿಪಡಿಸುವ ಯಾವುದೇ ಕೇಂದ್ರ ಸ್ಥಳದಲ್ಲಿ ನಡೆಸಲಾಗುವುದು ಹಾಗೂ ಸ್ವಧಾರ್ತಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಆಂಗ್ಲ ಭಾಷೆಗಳಿರದರಲ್ಲಿ ಇರುತ್ತವೆ. ಕನ್ನಡ ಭಾಷೆಯಲ್ಲಿರುವ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ಅಸ್ವಷ್ಟತೆ ಇದ್ದಲ್ಲಿ ಅಭ್ಯರ್ಥಿಗಳು ಆಂಗ್ಲ ಭಾಷೆಯಲ್ಲಿರುವ ಪ್ರಶ್ನೆಗಳನ್ನು ನೋಡುವುದು ಹಾಗೂ ಇದೇ ಅಂತಿಮವಾಗಿರುತ್ತದೆ.

ಸದರಿ ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆ / ಸ್ವಧಾರ್ತಕ ಪರೀಕ್ಷೆಗಳ ವೇಳಾಪಟ್ಟಿಯನ್ನು ನಂತರದಲ್ಲಿ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.

ವಿಶೇಷ ಸೂಚನೆಗಳು:-

ಅಭ್ಯರ್ಥಿಗಳು ಸ್ವಧಾರ್ತಕ ಪರೀಕ್ಷೆಗೆ ಅವರ ಪ್ರವೇಶ ಪತ್ರ ಹಾಗೂ ಅವರ ಭಾವಚಿತ್ರವಿರುವ ಮೂಲ ಗುರುತಿನ ಚೀಟಿ (ಚುನಾವಣಾ ಬಡಿ/ ಆಧಾರ್ ಕಾರ್ಡ್ / ಡ್ರೈವಿಂಗ್ ಲೈಸೆನ್ಸ್/ ಪಾನ್ ಕಾರ್ಡ್/ ಪಾನ್ ಪ್ರೋಟ್ರ್‌/ ಸರ್ಕಾರಿ ನೌಕರರ ಬಡಿ) ಯನ್ನು ಪರೀಕ್ಷೆ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು. ತಪ್ಪಿದಲ್ಲಿ ಪರೀಕ್ಷೆ ಕೇಂದ್ರಕ್ಕೆ ಪ್ರವೇಶವನ್ನು ನೀಡಲಾಗುವುದಿಲ್ಲ ಹಾಗೂ ಡೋನಾಲೋಡ್ ಮಾಡಿರುವ ಗುರುತಿನ ಚೀಟಿಗಳು / ಇತರ ಯಾವುದೇ ಗುರುತಿನ ಚೀಟಿಗಳು/ ಕಲರ್ ಜೆರಾಕ್ ಪ್ರತಿಗಳನ್ನು ಪರಿಗಣಿಸಲಾಗುವುದಿಲ್ಲ.

ಸದರಿ ಹುದ್ದೆಗಳ ನೇಮಕಾತಿಗಳ ಸ್ವಧಾರ್ತಕ ಪರೀಕ್ಷೆಯನ್ನು ಆಘಾ ಲೈನ್ -ಒಫಿಂಆರ್ ಮಾದರಿ (Offline-OMR type) ಅಥವಾ ಗಣಕ ಯಂತ್ರದ ಮೂಲಕ ಸ್ವಧಾರ್ತಕ ಪರೀಕ್ಷೆ (Computer based recruitment test-CBRT) ಮುಖಾಂತರ ನಡೆಸಲಾಗುವುದು. ಈ ವಿಷಯದಲ್ಲಿ ಆಯೋಗದ ತೀಮಾನವೇ ಅಂತಿಮವಾಗಿರುತ್ತದೆ. ಗಣಕ ಯಂತ್ರದ ಮೂಲಕ ಸ್ವಧಾರ್ತಕ (Computer based recruitment test-CBRT) ಪರೀಕ್ಷೆಯನ್ನು ನಡೆಸಲು ತೀಮಾನನಿಸಿದಲ್ಲಿ ಅಭ್ಯರ್ಥಿಗಳಿಗೆ ಈ ಸಂಬಂಧ ಸೂಚನೆಗಳನ್ನು ಹಾಗೂ ಅಣಕು ಪರೀಕ್ಷೆಯನ್ನು (Mock Test) ತೆಗೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.

ಸೂಚನೆ:- ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ವಧಾರ್ತಕ ಪರೀಕ್ಷೆಯ ಪಠಕ್ಕುಮು ವಿವರಗಳನ್ನು ಆಯೋಗದ ವೆಬ್‌ಸೈಟ್ "http://kpsc.kar.nic.in/ Syllabus" ಲೀಂಕ್‌ನಲ್ಲಿ ಬಿಡ್‌ರಿಸಲಾಗಿದೆ.

ಅಭ್ಯರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರಗಳನ್ನು ಆಯೋಗದ ವೆಬ್ ಸೈಟ್ ನಿಂದ ಡೋನಾಲೋಡ್ ಮಾಡಿಕೊಳ್ಳಲು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು ಹಾಗೂ ಈ ಬಗ್ಗೆ ಮಾಹಿತಿಯನ್ನು ಆಯೋಗದ ವೆಬ್ ಸೈಟ್ ನಲ್ಲಿಯೂ ಬಿಡ್‌ರಿಸಲಾಗುವುದು. ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರಗಳನ್ನು ಡೋನಾಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗತಕ್ಕದ್ದು.

ಟಿಪ್ಪಣಿ:- ಪ್ರಶ್ನೆ ಪತ್ರಿಕೆ ಬಗ್ಗೆ ಯಾವುದೇ ಬಗೆಯ ಆಕ್ಷೇಪಣೆ ಇದ್ದಲ್ಲಿ, ಪರೀಕ್ಷೆ ಕೇಂದ್ರವನ್ನು ಬಿಡುವ ಮೊದಲೇ ಪರೀಕ್ಷೆ ದಿನವೇ ಸಂಬಂಧಿತ ಮೇಲ್ಮೈಕಾರಕರ ಮುಖಾಂತರ ಲಿಖಿತ ಮನವಿಯನ್ನು ಆಯೋಗಕ್ಕೆ ಸಲ್ಲಿಸಿ ಸ್ವೀಕೃತಿ (Acknowledgement) ಪಡೆಯಬೇಕು. ಪರೀಕ್ಷೆ ಕೇಂದ್ರ ಬಿಟ್ಟು ನಂತರ ಕಳುಹಿಸುವ ಯಾವುದೇ ಆಕ್ಷೇಪಣೆಯನ್ನು ಮಾನ್ಯ ಮಾಡಲಾಗುವುದಿಲ್ಲ.

7. ಶೈಕ್ಷಣಿಕ ವಿದ್ಯಾರ್ಥತೆ ಮತ್ತು ವಯೋವೀತಿ:-

7 (1) ಶೈಕ್ಷಣಿಕ ವಿದ್ಯಾರ್ಥತೆ:- ಅಜಿಂಗಳನ್ನು ಭತ್ತೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂದೆ ಸೂಚಿಸಿರುವ ವಿದ್ಯಾರ್ಥತೆಯನ್ನು ಅಭ್ಯರ್ಥಿಗಳು ಹೊಂದಿರಲೇಬೇಕು. ನಿಗದಿಪಡಿಸಿರುವ ವಿದ್ಯಾರ್ಥತೆಯನ್ನು ಹೊಂದದೆ ಹೆಚ್ಚಿನ ವಿದ್ಯಾರ್ಥತೆಯನ್ನು ಹೊಂದಿದ್ದರೂ ಸಹ ಪರಿಗಳಿಸಲಾಗುವುದಿಲ್ಲ.

7 (2) ವಯೋವೀತಿ:- ಅಜಿಂ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂದೆ ನಮೂದಿಸಿರುವ ಕನಿಷ್ಠ ವಯೋವೀತಿಯನ್ನು ಹೊಂದಿರಬೇಕು ಹಾಗೂ ಗರಿಷ್ಟ ವಯೋವೀತಿಯನ್ನು ಮೀರಿರಬಾರದು

ಅನುಸೂಚಿ

| ಗ್ರಾಮ 'ಸಿ' ಹುದ್ದೆಗಳು | |
|--|---|
| ಹುದ್ದೆಗಳ ಅನು ಕ್ರಮಸಂಖ್ಯೆ | 1-20 |
| ಹುದ್ದೆಯ ಸಂಕೇತ/ POST CODE | 1 |
| ಇಲಾಖೆಯ ಹೆಸರು/ಹುದ್ದೆ ಯ ಪದನಾಮ / ಹುದ್ದೆಗಳ ಸಂಖ್ಯೆ | ಕಾರ್ಯಾಚಾರ ಇಲಾಖೆಯಲ್ಲಿನ ಉಲಿಕೆ ಮೂಲ ವ್ಯಂದದ ಕಾರ್ಯಾಚಾರ ನಿರೀಕ್ಷೆಕರು 20 ಹುದ್ದೆಗಳು |
| ವೇತನ ಶ್ರೇಣಿ | ರೂ:33450-62600/- |
| ಹುದ್ದೆಗೆ ನಿಗದಿಪಡಿಸ ಲಾದ ವಿದ್ಯಾರ್ಥತೆ | ಕಾನೂನಿನಡಿ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯದಿಂದ ಪದವಿ ವಿದ್ಯಾರ್ಥತೆ ಹೊಂದಿರಬೇಕು. |
| ವಯೋವೀತಿ, ವಯಸ್ಸು ವರ್ಷಗಳಲ್ಲಿ | ಕನಿಷ್ಠ - 18 ವರ್ಷ, ಗರಿಷ್ಟ - ಸಾಮಾನ್ಯ ಅರ್ಹತೆ-35 ವರ್ಷಗಳು, ಪ್ರವರ್ಗ 2(ಎ), 2(ಬಿ), 3(ಎ), 3(ಬಿ)- 38 ವರ್ಷಗಳು ಪ.ಜಾ/ಪ.ಪಂ/ಪ್ರವರ್ಗ 1- 40 ವರ್ಷಗಳು |

| ಹುದ್ದೆಗಳ ವರೀಕರಣ | <p>ಉಳಿಕೆ ಮೂಲ ವ್ಯಂದದ 20 ಹುದ್ದೆಗಳು (135ನೇ ಬಿಂದುವಿನಿಂದ 154 ನೇ ಬಿಂದುವಿನವರೆಗೆ)</p> <table border="1"> <thead> <tr> <th>ವ್ಯಾಸಲಾ ಶಿ</th><th>ಇ</th><th>ಮ</th><th>ಗಾಂ</th><th>ಮೂ. ಸ್ಪೇ.</th><th>ಕರ್ಮಾ ಅ</th><th>ಅಂ. ವಿ.</th><th>ಯೋ.ನಿ. ಅ.</th><th>ಕರ್ಮಾ ಅ</th><th>ಒ ಟುಷ್ಟು</th></tr> </thead> <tbody> <tr> <td>ಪ.ಜಾ</td><td>-</td><td>01</td><td>01</td><td>-</td><td>-</td><td>01*</td><td>-</td><td>-</td><td>03</td></tr> <tr> <td>ಪ.ಪಂ.</td><td>-</td><td>01</td><td>-</td><td>-</td><td>-</td><td>-</td><td>-</td><td>-</td><td>01</td></tr> <tr> <td>ಪ್ರ.1</td><td>-</td><td>-</td><td>-</td><td>-</td><td>-</td><td>-</td><td>-</td><td>-</td><td>-</td></tr> <tr> <td>ಪ್ರ.2ಎ</td><td>01</td><td>01</td><td>01</td><td>-</td><td>-</td><td>-</td><td>-</td><td>-</td><td>03</td></tr> <tr> <td>ಪ್ರ.2ಬಿ</td><td>-</td><td>-</td><td>01</td><td>-</td><td>-</td><td>-</td><td>-</td><td>-</td><td>01</td></tr> <tr> <td>ಪ್ರ.3ಎ</td><td>-</td><td>-</td><td>01</td><td>-</td><td>-</td><td>-</td><td>-</td><td>-</td><td>01</td></tr> <tr> <td>ಪ್ರ.3ಬಿ</td><td>01</td><td>-</td><td>-</td><td>-</td><td>-</td><td>-</td><td>-</td><td>-</td><td>01</td></tr> <tr> <td>ಸಾ.ಅ.</td><td>01</td><td>03</td><td>03</td><td>01</td><td>01</td><td>-</td><td>01</td><td>-</td><td>10</td></tr> <tr> <td>ಒಟ್ಟು</td><td>03</td><td>06</td><td>07</td><td>01</td><td>01</td><td>01*</td><td>01</td><td>-</td><td>20</td></tr> </tbody> </table> <p>*:ಆಂಗವಿಕಲ ಅಭ್ಯರ್ಥಿಯ ಅಂಗ ವಿಕಲತೆ ಸ್ವರೂಪ-- Locomotor Disability-OA, OL, OAL, CP, LC, DW, AAV</p> <p>ವಿವರಣೆ:- Locomotor Disability-OA-one arm, OL-one leg, OAL-one arm one leg, CP-Cerebral Palsy, LC-Leprosy cured, DW-Dwarfism, AAV-Acid attack victim.</p> | ವ್ಯಾಸಲಾ ಶಿ | ಇ | ಮ | ಗಾಂ | ಮೂ. ಸ್ಪೇ. | ಕರ್ಮಾ ಅ | ಅಂ. ವಿ. | ಯೋ.ನಿ. ಅ. | ಕರ್ಮಾ ಅ | ಒ ಟುಷ್ಟು | ಪ.ಜಾ | - | 01 | 01 | - | - | 01* | - | - | 03 | ಪ.ಪಂ. | - | 01 | - | - | - | - | - | - | 01 | ಪ್ರ.1 | - | - | - | - | - | - | - | - | - | ಪ್ರ.2ಎ | 01 | 01 | 01 | - | - | - | - | - | 03 | ಪ್ರ.2ಬಿ | - | - | 01 | - | - | - | - | - | 01 | ಪ್ರ.3ಎ | - | - | 01 | - | - | - | - | - | 01 | ಪ್ರ.3ಬಿ | 01 | - | - | - | - | - | - | - | 01 | ಸಾ.ಅ. | 01 | 03 | 03 | 01 | 01 | - | 01 | - | 10 | ಒಟ್ಟು | 03 | 06 | 07 | 01 | 01 | 01* | 01 | - | 20 |
|----------------------------|--|---------------|-----------|--------------|------------|--------------|--------------|------------|--------------|------------|-------------|------|---|----|----|---|---|-----|---|---|-----------|-------|---|----|---|---|---|---|---|---|-----------|-------|---|---|---|---|---|---|---|---|---|--------|----|----|----|---|---|---|---|---|-----------|---------|---|---|----|---|---|---|---|---|-----------|--------|---|---|----|---|---|---|---|---|-----------|---------|----|---|---|---|---|---|---|---|-----------|-------|----|----|----|----|----|---|----|---|-----------|--------------|-----------|-----------|-----------|-----------|-----------|------------|-----------|---|-----------|
| ವ್ಯಾಸಲಾ ಶಿ | ಇ | ಮ | ಗಾಂ | ಮೂ. ಸ್ಪೇ. | ಕರ್ಮಾ ಅ | ಅಂ. ವಿ. | ಯೋ.ನಿ. ಅ. | ಕರ್ಮಾ ಅ | ಒ ಟುಷ್ಟು | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | |
| ಪ.ಜಾ | - | 01 | 01 | - | - | 01* | - | - | 03 | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | |
| ಪ.ಪಂ. | - | 01 | - | - | - | - | - | - | 01 | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | |
| ಪ್ರ.1 | - | - | - | - | - | - | - | - | - | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | |
| ಪ್ರ.2ಎ | 01 | 01 | 01 | - | - | - | - | - | 03 | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | |
| ಪ್ರ.2ಬಿ | - | - | 01 | - | - | - | - | - | 01 | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | |
| ಪ್ರ.3ಎ | - | - | 01 | - | - | - | - | - | 01 | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | |
| ಪ್ರ.3ಬಿ | 01 | - | - | - | - | - | - | - | 01 | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | |
| ಸಾ.ಅ. | 01 | 03 | 03 | 01 | 01 | - | 01 | - | 10 | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | |
| ಒಟ್ಟು | 03 | 06 | 07 | 01 | 01 | 01* | 01 | - | 20 | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | | |

7(3). ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮ 1977ರಲ್ಲಿ ನಿರ್ದಿಷ್ಟಪಡಿಸಿರುವಂತೆ ಈ ಕೆಳಗಿನ ಸಂದರ್ಭಗಳಲ್ಲಿ ಸದರಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯನ್ನು ಕೆಳಗೆ ತಿಳಿಸಿರುವಷ್ಟರ ಮಟ್ಟಿಗೆ ಹಚ್ಚಿಸಲಾಗುವುದು.

| | | |
|------------|--|---|
| (ಅ) | <p>ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಧ್ಯಾತ್ಮ ಸ್ಥಳೀಯ ಪಾರ್ಧಿಕಾರದಲ್ಲಿ ಅಧ್ಯಾತ್ಮ ರಾಜ್ಯ ಅಧಿನಿಯಮ ಅಧ್ಯಾತ್ಮ ಕೇಂದ್ರ ಅಧಿನಿಯಮದ ಮೂಲಕ ಸಾಫೆನೆಯಾದ ಅಧ್ಯಾತ್ಮ ರಾಜ್ಯ ಅಧಿನಿಯಮದ ಅಧ್ಯಾತ್ಮ ಕೇಂದ್ರ ಅಧಿನಿಯಮದ ಮೂಲಕ ಸಾಫೆನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸಾಮ್ಯ ಅಧ್ಯಾತ್ಮ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಧ್ಯಾತ್ಮ ಹಿಂದೆ ಹೊಂದಿದ ಅಭ್ಯರ್ಥಿಗಳಿಗೆ</p> | <p>ಸೇವೆ ಸಲ್ಲಿಸಿರುವಷ್ಟ ವರ್ಷಗಳು 10 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು</p> |
|------------|--|---|

| | | |
|------|---|--|
| (೪) | ಮಾಜಿ ಸೈನಿಕನಾಗಿದ್ದಲ್ಲಿ | ಸೇವೆ ಸಲ್ಲಿಸಿರುವವರು ವರ್ಷಗಳಿಗೆ 03 ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳು |
| (೫) | National Cadet Corps ನಲ್ಲಿ ಪ್ರೋಣ ಕಾಲಿಕ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರುವ ವ್ಯಕ್ತಿಗಳಿಗೆ | ಕೆಡೆಟ್ ಪರಿವೀಕ್ಷಕನಾಗಿ ಸೇವೆ ಸಲ್ಲಿಸಿದವರು ವರ್ಷಗಳು |
| (೬) | ರಾಜ್ಯ ಸರ್ಕಾರದಿಂದ ಪುರಸ್ಕಾರವಾದ ಗ್ರಾಮೀಣ ಜೀವ್ಯವೀಕರಣ ಯೋಜನೆಯ ಮೇರಿಗೆ ನೇಮಕಗೊಂಡು ಗ್ರಾಮಸಮೂಹ ಪರಿಶೀಲಕನಾಗಿ ಈಗ ಕೆಲಸ ಮಾಡುತ್ತಿದ್ದರೆ ಅಥವಾ ಹಿಂದೆ ಇದ್ದ ಅಭ್ಯರ್ಥಿಗಳಿಗೆ | ಗ್ರಾಮ ಸಮೂಹ ಪರಿಶೀಲಕನಾಗಿ ಸೇವೆ ಸಲ್ಲಿಸಿದವರು ವರ್ಷಗಳು |
| (೭) | ಅಂಗವಿಕಲ ಅಭ್ಯರ್ಥಿಗಳಿಗೆ | 10 ವರ್ಷಗಳು |
| (೮) | ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ್ದರೆ ಅಥವಾ ಹಿಂದೆ ಹೊಂದಿದ್ದ ಅಭ್ಯರ್ಥಿಗಳಿಗೆ | ಸೇವೆ ಸಲ್ಲಿಸಿರುವ ವರ್ಷಗಳು ಅಥವಾ 5 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು |
| (೯) | ವಿಧವೆಯಾಗಿದ್ದಲ್ಲಿ (ಅಭ್ಯರ್ಥಿಯು ಸಕ್ಕೆಮು ವಾಧಿಕಾರದಿಂದ ತಾನು ವಿಧವೆಯಿಂದು ಹಾಗೂ ಮರು ಮದುವೆಯಾಗಿರುವುದಿಲ್ಲವೆಂಬ ಪ್ರಮಾಣ ಪತ್ರ). | 10 ವರ್ಷಗಳು |
| (೧೦) | ಜೀತ ಕಾರ್ಯಕರ್ನಾಗಿದ್ದ ಪಕ್ಷದಲ್ಲಿ ಸದರಿ ಅಧಿನಿಯಮ ಅಥವಾ 1957ರ ಕರ್ನಾಟಕ ಜೀತ ಕಾರ್ಯಕ ಪದ್ಧತಿ (ರದ್ದುಯಾತ್ಮಿ) ಆದೇಶದ ಮೇರಿಗೆ ಜೀತ ಸಾಲವನ್ನು ಸಂದಾಯ ಮಾಡುವ ಹೊಣೆಯಿಂದ ಬಿಡುಗಡೆಯಾಗಿದ್ದಾನೆಂದು ಪ್ರಮಾಣ ಪತ್ರವನ್ನು ಜಿಲ್ಲಾ ಮಾರ್ಜಿಸ್ಟ್‌ರೆಕ್ಟರ್ ರಿಂದ ಪಡೆದ ಪ್ರಮಾಣ ಪತ್ರ. | 10 ವರ್ಷಗಳು |

೪. ಅಜಿಂಗಳ ಸೂಕ್ತ ಪರಿಶೀಲನೆ :-

ಈ ಹುದ್ದೆಗಳು ಗೌಪ್ಯ 'ಸಿ' ಹುದ್ದೆಗಳಾಗಿರುವುದರಿಂದ ಆನ್‌ಲೈನ್ ಅಜಿಂಗ್ಯೋಂದಿಗೆ ಸಲ್ಲಿಸುವ ಲಗತ್ತುಗಳ ಆಧಾರದ ಮೇಲೆ ಮಾತ್ರವೇ ದಾಖಲೆಗಳ ಪರಿಶೀಲನೆ ಮಾಡಲಾಗುವುದು. ಅವಶ್ಯಕ ಸಂದರ್ಭಗಳಲ್ಲಿ ಆಯೋಗವು ಮೂಲ ದಾಖಲೆಗಳ ಪರಿಶೀಲನೆಯನ್ನು ನಡೆಸಲು ತೀಮಾನಿಸಿದ್ದಲ್ಲಿ ಈಗಾಗಲೇ ಆನ್‌ಲೈನ್ ಅಜಿಂಗ್ಯೋಂದಿಗೆ ಅಪ್ಲೋಡ ಮಾಡಿರುವ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸತಕ್ಕದ್ದು. ಏನೇ ಸಂದರ್ಭವಿದ್ದರೂ ವಯೋಮಿತಿ, ವಿದ್ಯಾಹರಣೆ ಮತ್ತು ಮೀಸಲಾತಿಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಅಜಿಂಗ್ಯೊಂದಿಗೆ ಸಲ್ಲಿಸುವ ಸಂದರ್ಭದಲ್ಲಿ ಅಪ್ಲೋಡ ಮಾಡಲಾದ ಪ್ರಮಾಣ ಪತ್ರಗಳನ್ನೇ ಅಂತಿಮವೆಂದು ತೀಮಾನಿಸಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಜಾಗರೂಕತೆಯಿಂದ ತಮಗೆ ಅನ್ವಯಿಸುವ ಎಲ್ಲಾ ದಾಖಲೆಗಳನ್ನು ಸ್ವಷ್ಟವಾಗಿ ಗೋಚರಿಸುವ ರೀತಿಯಲ್ಲಿ ಅಪ್ಲೋಡ ಮಾಡತಕ್ಕದ್ದು.

ಆದ್ದರಿಂದ ಈ ಕೆಳಕಂಡ ಪ್ರಮಾಣ ಪತ್ರಗಳನ್ನು ಅಜಿಂಗ್ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಕಡ್ಡಾಯವಾಗಿ ಪಡೆದಿಟ್ಟುಕೊಂಡು ಅಜಿಂಗ್ಯೋಂದಿಗೆ ಅಪ್ಲೋಡ ಮಾಡಬೇಕು ತಪ್ಪಿದ್ದಲ್ಲಿ ಅವರ ಮೀಸಲಾತಿ/ ಅಭ್ಯರ್ಥಿತ್ವವನ್ನು ಪರಿಗಣಿಸಲಾಗುವುದಿಲ್ಲ.

- (1) ಹುದ್ದೆಗೆ ನಿಗದಿಪಡಿಸಲಾದ ವಿದ್ಯಾಹರಣೆಯನ್ನು ಅಜಿಂಗ್ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರಗಳು/ಎಲ್ಲಾ ವರ್ಷಗಳ ಅಂತರೆಟ್ಟಿಗಳು ಹಾಗೂ ಡಿಪ್ಲೋಮಾ/ಪದವಿಯ ಘಟಿಕೋತ್ಸವ ಪ್ರಮಾಣ ಪತ್ರ. ಅಭ್ಯರ್ಥಿಗಳು ತಮಗೆ ಅನ್ವಯಿಸುವ ನಿಗದಿಪಡಿಸಿದ ವಿದ್ಯಾಹರಣೆಯನ್ನು ಪೂರ್ಣಗೊಳಿಸಿರುವ ಬಗ್ಗೆ ಸಂಬಂಧಿತ ಪಾಠಿಕಾರದಿಂದ ಪಡೆದ ಪ್ರಮಾಣ ಪತ್ರ/ ಘಟಿಕೋತ್ಸವ ಪ್ರಮಾಣ ಪತ್ರವನ್ನು ಅಪ್ಲೋಡ ಮಾಡುವುದು ಕಡ್ಡಾಯವಾಗಿರುತ್ತದೆ.
- (2) ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ವಮಾನ ಪರೀಕ್ಷೆಯ ಅಂತರೆಟ್ಟಿ/ ಎಸ್.ಎಸ್.ಎಲ್.ಸಿ ವರ್ಗಾವಣೆಯ ಪ್ರಮಾಣ ಪತ್ರ /ಜನ್ಮ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ದೃತ ಭಾಗ (Extract of cumulative record).
- (3) ಸೈನಿಕ ಸೇವೆಯಿಂದ ಬಿಡುಗಡೆಯಾದ/ ಮುಕ್ತ ಹೊಂದಿದ ಬಗೆಗಿನ ಪ್ರಮಾಣ ಪತ್ರ (ಪೂರ್ಣವಾಗಿ) (Discharge certificate) ಮತ್ತು ಹೆನ್ನಾ ಪಡೆಯುತ್ತಿರುವ ದಾಖಲೆಯ ಪ್ರತಿ/ ಮಾಜಿ ಸೈನಿಕರ ಅವಲಂಬಿತರಾಗಿದ್ದಲ್ಲಿ, ಮಾಜಿ ಸೈನಿಕರು ಸೇವೆಯಲ್ಲಿರುವಾಗ ಯುದ್ಧ/ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮದಿದ ಅಥವಾ ಅಂಗವಿಕಲತೆ ಹೊಂದಿದ ಬಗ್ಗೆ ಪ್ರಮಾಣ ಪತ್ರ (Dependant certificate) (ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ).
- (4) ಪರಿಶೀಷ್ಟ ಜಾತಿ, ಪರಿಶೀಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, 2ಬಿ, 3ಎ, 3ಬಿ ಮೀಸಲಾತಿ ಅಭ್ಯರ್ಥಿಗಳು ನಮೂನೆ ಡಿ/ಇ/ಎಫ್ ನಲ್ಲಿ ತಹಶೀಲಾರ್ಬಿಡಿಂದ ಪಡೆದ ಪ್ರಮಾಣ ಪತ್ರ.(ಮೀಸಲಾತಿ ಕೋರಿದ್ದಲ್ಲಿ)
- (5) ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2 ರಲ್ಲಿ / ಇತರ ಅಭ್ಯರ್ಥಿಗಳು ನಮೂನೆ- 2ರಲ್ಲಿ (ಮೀಸಲಾತಿ ಕೋರಿದ್ದಲ್ಲಿ).
- (6) ಕನ್ನಡ ಮಾಧ್ಯಮದಲ್ಲಿ ವಾಸಂಗ ಮಾಡಿದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
- (7) ಅಂಗವಿಕಲ ಮೀಸಲಾತಿ ಪ್ರಮಾಣ ಪತ್ರ(ಮೀಸಲಾತಿ ಕೋರಿದ್ದಲ್ಲಿ)
- (8) ಪರೀಕ್ಷೆ ಬರೆಯಲು ದೃಷ್ಟಿಕ ಅಸಮರ್ಪತೆ ಹೊಂದಿರುವ ಬಗ್ಗೆ/ಲಿಪಿಕಾರರ ಸೇವೆ ಪಡೆಯಲು

ಅನುಬಂಧ-01 & 02 ರಲ್ಲಿ

- (9) ವರ್ಯೋಮಿತಿ ಸದಿಲಿಕೆ ಕೋರುವ ಸರ್ಕಾರಿ ನೌಕರರು ನಿಯಮಗಳಲ್ಲಿರುವಂತೆ ಸೇವೆ ಸಲ್ಲಿಸಿರುವ ನೇಮಕಾತಿ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.
- (10) ಯೋಜನೆಗಳಿಂದ ನಿರಾಶ್ರಿತ ಅಭ್ಯರ್ಥಿ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
- (11) ತೃತೀಯ ಲಿಂಗದ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)

8.1 ಮೀಸಲಾತಿ ಪ್ರಮಾಣ ಪತ್ರಗಳು:-

| | | | | | | | | | |
|--|---|---|--|--|------------|----------------------------------|-----------|--|----------------|
| (1) ಜಾತಿ/ಮೀಸ ಲಾತಿ ಪ್ರಮಾಣ ಪತ್ರಗಳು | <table border="1"> <tr> <td colspan="2">ಮೀಸಲಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಾದ ನಮೂನೆಗಳು :-</td></tr> <tr> <td>ಪರಿಶೀಲಿತ ಜಾತಿ ಮತ್ತು ಪರಿಶೀಲಿತ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು</td><td>ನಮೂನೆ 'ಡಿ'</td></tr> <tr> <td>ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು</td><td>ನಮೂನೆ 'ಇ'</td></tr> <tr> <td>ಪ್ರವರ್ಗ-2(ಎ), 2(ಬಿ), 3(ಎ) ಮತ್ತು 3(ಬಿ) ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು</td><td>ನಮೂನೆ 'ಎಫ್'</td></tr> </table> | ಮೀಸಲಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಾದ ನಮೂನೆಗಳು :- | | ಪರಿಶೀಲಿತ ಜಾತಿ ಮತ್ತು ಪರಿಶೀಲಿತ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು | ನಮೂನೆ 'ಡಿ' | ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು | ನಮೂನೆ 'ಇ' | ಪ್ರವರ್ಗ-2(ಎ), 2(ಬಿ), 3(ಎ) ಮತ್ತು 3(ಬಿ) ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು | ನಮೂನೆ 'ಎಫ್' |
| ಮೀಸಲಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಾದ ನಮೂನೆಗಳು :- | | | | | | | | | |
| ಪರಿಶೀಲಿತ ಜಾತಿ ಮತ್ತು ಪರಿಶೀಲಿತ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು | ನಮೂನೆ 'ಡಿ' | | | | | | | | |
| ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು | ನಮೂನೆ 'ಇ' | | | | | | | | |
| ಪ್ರವರ್ಗ-2(ಎ), 2(ಬಿ), 3(ಎ) ಮತ್ತು 3(ಬಿ) ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು | ನಮೂನೆ 'ಎಫ್' | | | | | | | | |
| | <p>*ನಮೂನೆಗಳನ್ನು ಅಧಿಸೂಚನೆಯ ಕೊನೆಯಲ್ಲಿ ತೋರಿಸಲಾಗಿದೆ.</p> <p>ಹಿಂದುಳಿದ ವರ್ಗಗಳ ಪ್ರವರ್ಗ-2(ಎ), ಪ್ರವರ್ಗ-2(ಬಿ), ಪ್ರವರ್ಗ-3(ಎ) ಮತ್ತು ಪ್ರವರ್ಗ-3(ಬಿ) ಮೀಸಲಾತಿ ಪ್ರಮಾಣ ಪತ್ರಗಳು 05 ವರ್ಷ ಚಾಲ್ತಿಯಲ್ಲಿರುತ್ತವೆ (<u>Government Notification No SWD 155 BCA 2012 Dt: 17-02-2012 ರನ್ನು</u>). ಅಭ್ಯರ್ಥಿಗಳು ಪಡೆದಿರುವ ಪ್ರಮಾಣ ಪತ್ರವು ಅಜ್ಞ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಪಡೆದಿಟ್ಟುಕೊಂಡು ಅಜ್ಞ ಸಲ್ಲಿಸುವಾಗ ಅಪ್ಪಲೋಡ ಮಾಡತಕ್ಕದ್ದು. ಪ.ಜಾ/ಪ.ಪಂ/ಪ್ರ.1 ರ ಅಭ್ಯರ್ಥಿಗಳು ಪಡೆದಿರುವ/ಪಡೆಯುವ ಪ್ರಮಾಣ ಪತ್ರಗಳು ಜೀವಿತ ಅವಧಿಯವರೆಗೆ ಅಧಿವಾ ರದ್ದು ಮಾಡುವವರೆಲ್ಲಿಗೆ ಸಿಂಧುತ್ವವನ್ನು ಹೊಂದಿದ್ದು, ಇಂತಹ ಪ್ರಮಾಣ ಪತ್ರಗಳನ್ನು ದಿನಾಂಕದ ಮೀತಿಯಿಲ್ಲದೇ ಪರಿಗಣಿಸಲಾಗುವುದು (ಸರ್ಕಾರದ ಸುತ್ತೂಲೆ ಸಂಖ್ಯೆ SWD 155 BCA 2011 ದಿನಾಂಕ 22-02-2012).</p> | | | | | | | | |
| (2) ಗ್ರಾಮೀಣ ಅಭ್ಯರ್ಥ ಗಳಿಗೆ ಮೀಸಲಾತಿ | ಸರ್ಕಾರಿ ಆದೇಶ ಸಂಖ್ಯೆ ಸಿಆಸ್‌ಎಂಬ್ ಐ 08 ಸೆನೆನ್ 2001 ದಿನಾಂಕ:13-02-2001 ರನ್ನು ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ರೀತಾ ರೀತಾ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವಾರ್ಷಿಕ ಮಾಡಿ ಉತ್ತೀರ್ಣರಾಗಿರುವವರು ಈ ಮೀಸಲಾತಿಯನ್ನು ಪಡೆಯಲು ಅರ್ಹರು. | | | | | | | | |

| | |
|--|---|
| | <p>ಗ್ರಾಮೀಣ ಅಭ್ಯಧಿಕ್ರಿಗಳಿಗೆಂದು ಮೀಸಲಿರಿಸಿದ ಹುದ್ದೆಗಳನ್ನುಕ್ಕೆಮೂರು ಮಾಡುವ ಸಾಮಾನ್ಯ ಅಹರತೆಯ ಅಭ್ಯಧಿಕ್ರಿಗಳು ನಮೂನೆ-೨ನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲು ರುಜುವಿನೊಂದಿಗೆ ಹಾಗೂ ಈ ಪ್ರಮಾಣ ಪತ್ರವಲ್ಲದೇ ಮೇಲುಸ್ವರ್ಪಕ್ಕೆ (Creamy layer) ಸೇರಿಲ್ಲದಿರುವ ಬಗ್ಗೆ ನಮೂನೆ-೧ ರಲ್ಲಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಂಬಂಧಿತ ತಹಶೀಲಾರ್ಥವರಿಂದ ಪಡೆದಿಟ್ಟುಕೊಂಡಿರತಕ್ಕದ್ದು (ಈ ಪ್ರಮಾಣ ಪತ್ರದ ನಮೂನೆಯನ್ನು ಅಧಿಸೂಚನೆಯ ಕೊನೆಯಲ್ಲಿ ತೋರಿಸಲಾಗಿದೆ). ನಮೂನೆ-೧ ರಲ್ಲಿಪಡೆದಿರುವ ಪ್ರಮಾಣ ಪತ್ರವು ಅಜಿಕ್ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರತಕ್ಕದ್ದು ಹಾಗೂ ಅಭ್ಯಧಿಕ್ರಿಗಳು ತಮಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಅಜಿಕ್ ಸಲ್ಲಿಸುವಾಗ ಅಪ್ಲೋಡ್ ಮಾಡತಕ್ಕದ್ದು.</p> |
| | <p>ಅಂತೆಯೇ ಗ್ರಾಮೀಣ ಮೀಸಲಾತಿ ಕೋರುವ ಪರಿಶೀಲನೆ ಜಾತಿ, ಪರಿಶೀಲನೆ ಪಂಗಡ, ಪ್ರವರ್ಗ-೧, ಪ್ರವರ್ಗ-೨೨, ೨ಬಿ, ೩ಬಿ, ೩ಬಿ ಮೀಸಲಾತಿಗೆ ಸೇರಿದ ಅಭ್ಯಧಿಕ್ರಿಗಳು ಕಡ್ಡಾಯವಾಗಿ ಗ್ರಾಮೀಣ ಮೀಸಲಾತಿಯ ಪ್ರಮಾಣ ಪತ್ರವನ್ನು ನಮೂನೆ-೨ ರಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲು ರುಜು, ವೊಹರು ಮತ್ತು ಜಾರಿ ಮಾಡಿದ ದಿನಾಂಕದೊಂದಿಗೆ ನಿಗದಿತ ನಮೂನೆಯಲ್ಲಿ ಅಪ್ಲೋಡ್ ಮಾಡತಕ್ಕದ್ದು. (ಈ ಪ್ರಮಾಣ ಪತ್ರದ ನಮೂನೆಯನ್ನು ಅಧಿಸೂಚನೆಯ ಕೊನೆಯಲ್ಲಿ ತೋರಿಸಲಾಗಿದೆ). ತಪ್ಪಿದಲ್ಲಿ ಅಂತಹ ಅಭ್ಯಧಿಕ್ರಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು ಹಾಗೂ ಅಂತಹವರು ಗ್ರಾಮೀಣ ಮೀಸಲಾತಿಗೆ ಅನಹರಣಾಗುತ್ತಾರೆ.</p> |
| | <p>ಜಾತಿ ಹಾಗೂ ಗ್ರಾಮೀಣ ಮೀಸಲಾತಿ ಕೋರಿರುವ ಅಭ್ಯಧಿಕ್ರಿಗಳ ಜಾತಿ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕೃತವಾದಲ್ಲಿ, ಅಂತಹವರು ಗ್ರಾಮೀಣ ಮೀಸಲಾತಿಗೂ ಸಹ ಅನಹರಣಾಗುತ್ತಾರೆ.</p> |
| (3) ಕನ್ನಡ ಮಾರ್ಧಮ ಅಭ್ಯಧಿಕ್ರಿಗಳಿಗೆ ಮೀಸಲಾತಿ | <p>ಸರ್ಕಾರಿ ಅಧಿಸೂಚನೆ ಸಂಖ್ಯೆ ಸಿಆಸುಇ ೭೧ ಸೆನೆನ್ ೨೦೦೧ ದಿನಾಂಕ: ೨೪-೧೦-೨೦೦೨ ರನ್ನೆಯ ಕನ್ನಡ ಮಾರ್ಧಮದ ಅಭ್ಯಧಿಕ್ರಿಗಳಿಗೆಂದು ಮೀಸಲಿರಿಸಿದ ಹುದ್ದೆಗಳನ್ನು ಕ್ಕೆಮು ಮಾಡುವ ಅಭ್ಯಧಿಕ್ರಿಗಳು ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಕನ್ನಡ ಮಾರ್ಧಮದಲ್ಲಿ ವಾಷಣಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧಾರ್ಯರ ಸಹಿ, ವೊಹರು ಮತ್ತು ಜಾರಿ ಮಾಡಿದ ದಿನಾಂಕದೊಂದಿಗೆ ನಿಗದಿತ ನಮೂನೆಯಲ್ಲಿ ಪಡೆದಿಟ್ಟುಕೊಂಡು ಅಜಿಕ್ ಸಲ್ಲಿಸುವಾಗ ಅಪ್ಲೋಡ್ ಮಾಡತಕ್ಕದ್ದು.(ಈ ಪ್ರಮಾಣ ಪತ್ರದ ನಮೂನೆಯನ್ನು ಅಧಿಸೂಚನೆಯ ಕೊನೆಯಲ್ಲಿ ತೋರಿಸಲಾಗಿದೆ).</p> |
| (4) ಮಾಜಿ ಸೈನಿಕರಿಗೆ ಮೀಸಲಾತಿ | <p>ಮಾಜಿ ಸೈನಿಕ ಮೀಸಲಾತಿಯನ್ನುಕೋರುವ ಅಭ್ಯಧಿಕ್ರಿಗಳು ಈ ಸಂಬಂಧ ಪ್ರಮಾಣ ಪತ್ರಗಳನ್ನು ಅಜಿಕ್ ಸಲ್ಲಿಸುವ ಸಮಯದಲ್ಲಿ ಅಪ್ಲೋಡ್ ಮಾಡತಕ್ಕದ್ದು.</p> <p>(1) ಮಾಜಿ ಸೈನಿಕ ಎಂದರೆ ಸಶಸ್ತ್ರ ದಳಗಳಾದ ನಿಯಮಿತ ಭೂದಳ, ನೌಕಾದಳ ಮತ್ತು ವಾಯು ದಳದಲ್ಲಿ ಯಾವುದೇ ಶ್ರೇಣಿಯಲ್ಲಿ (ಯೋಧ ಅಥವಾ ಯೋಧನಾಗಿಲ್ಲದೇ) ಸೇವೆ ಸಲ್ಲಿಸಿರುವ ವ್ಯಕ್ತಿ ಎಂದು ಅರ್ಥ. ಆದರೆ ದಿಫೆನ್ ಸೆಕ್ಯೂರಿಟಿ ಕೋರ್, ಜನರಲ್ ರಿಸರ್ವ್ ಇಂಜಿನಿಯರಿಂಗ್ ಪ್ರೋಫೆಸ್, ಲೋಕ ಸಹಾಯಕ ಸೇನಾ ಮತ್ತು ಪ್ರಾರ್ಥಾ ಮಿಲಿಟರಿ ದಳದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಸೇವೆದೆಯಾಗುವುದಿಲ್ಲ ಮತ್ತು</p> |

(ಅ) ಅಂತಹ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ನಿವೃತ್ತಿ ವೇತನ ಪಡೆಯುತ್ತಿರುವ

ಅಥವಾ

(ಆ) ವ್ಯೇದ್ಯಕ್ಷೇಯ ಕಾರಣಗಳಿಂದ ಮೀಲಿಟರಿ ಸೇವೆಯಿಂದ ಬಿಡುಗಡೆಯಾದ ಅಥವಾ ವ್ಯಕ್ತಿಯಹಿಡಿತಕ್ಕೂ ಮೀರಿದ ಪರಿಸ್ಥಿತಿಗಳಿಂದ ಮತ್ತು ವ್ಯೇದ್ಯಕ್ಷೇಯ ಅಥವಾ ಅಸಾಮಧ್ಯ್ಯದ ಹಿಂಚಣಿ ಪಡೆದು ಅಂತಹ ಸೇವೆಯಲ್ಲಿ ಬಿಡುಗಡೆಯಾದವನು

ಅಥವಾ

(ಇ) ಸ್ವೀಕಾರಕ ಕೋರಿಕೆ ಹೊರತುಪಡಿಸಿ ಸಿಬ್ಬಂದಿ ಕಡಿತದ ಪರಿಣಾಮದಿಂದ ಅಂತಹ ಸೇವೆಯಿಂದ ಬಿಡುಗಡೆ ಹೊಂದಿದ ವ್ಯಕ್ತಿ

ಅಥವಾ

(ಈ) ತನ್ನ ಸ್ವೀಕಾರಕ ಕೋರಿಕೆಯ ಮೇರೆಗೆ ಅಥವಾ ದುರ್ನಡತೆ ಅಥವಾ ಅಸಾಮಧ್ಯ್ಯ ಕಾರಣದಿಂದಾಗಿ ತೆಗೆದುಹಾಕಿರುವ ಅಥವಾ ಕರ್ತವ್ಯದಿಂದ ವಜ್ಞಾ ಮಾಡಿದ ವ್ಯಕ್ತಿಗಳನ್ನು ಹೊರತುಪಡಿಸಿ, ನಿರ್ದಿಷ್ಟ ಅವಧಿಯನ್ನು ಪೂರ್ಣಸಿದ್ಧ ತರುವಾಯ ಬಿಡುಗಡೆ ಹೊಂದಿದ ವ್ಯಕ್ತಿ ಮತ್ತು ಗ್ರಾಹಕರಿಗೆ ಪಡೆಯುತ್ತಿರುವ ವ್ಯಕ್ತಿ ಮತ್ತು ಪ್ರಾಂತೀಯ ಸೇವೆಯ ಈ ಕೆಳಗೆ ಹೇಸರಿಸಿದ ವರ್ಗದ ಸಿಬ್ಬಂದಿಯವರು.

(i) ನಿರಂತರ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿಂಚಣಿದಾರರು.

(ii) ಮೀಲಿಟರಿ ಸೇವೆಯಿಂದಾಗಿ ಉಂಟಾದ ದ್ಯುಹಿಕೆ ಅಸಾಮಧ್ಯ್ಯತೆ ಹೊಂದಿ ಬಿಡುಗಡೆಯಾದ ವ್ಯಕ್ತಿ.

(iii) ಗ್ರಾಲಂಟೀ ಪ್ರಶಸ್ತಿ ಲಿಜೆತ್ರರು

ಲಿವರಣ :- ಕೇಂದ್ರ ಸರ್ಕಾರಿ ದಳಗಳ ಸೇವೆಯಲ್ಲಿ ವ್ಯಕ್ತಿಗಳು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಮಾಜಿ ಸೈನಿಕರ ವರ್ಗದಿಂದ ಬರುವ ವ್ಯಕ್ತಿಗೆ ಒಪ್ಪಂದವು ಪ್ರಾಣಿಕಾರಗಳು ಒಂದು ವರ್ಷಕ್ಕೆ ಮುನ್ನ ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಲು ಹಾಗೂ ಅವರಿಗೆ ಮಾಜಿ ಸೈನಿಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ ಸಮವಸ್ತುವನ್ನು ತ್ಯಜಿಸಲು ಅನುಮತಿ ನೀಡುವವರಿಗೆ ರಾಜ್ಯ ನಾಗರೀಕ ಸೇವೆ ಅಥವಾ ಹುದ್ದೆಗಳಿಗೆ ನೇಮಕ ಹೊಂದುವಂತಿಲ್ಲ. ಸೈನಿಕರ ಸೇವಾ ಒಪ್ಪಂದದ ಮುಕ್ತಾಯಕ್ಕೆ ಮುನ್ನ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವರ ಮೇಲಾಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದು ಅದರ ಮೂಲ ಪ್ರತಿಯನ್ನು ಅರ್ಜಿ ಸಲ್ಲಿಸುವಾಗ ಅಪ್ಪಾಲೋಡ ಮಾಡತಕ್ಕದ್ದು.

2) ಕೇಂದ್ರ ಸರ್ಕಾರಿ ದಳಗಳಲ್ಲಿ ಸೇವೆ ಸಲ್ಲಿಸುವಾಗ ಯುದ್ಧ/ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಅಥವಾ ಅಂಗವಿಕಲತೆ ಹೊಂದಿದ ವ್ಯಕ್ತಿಗಳ ಕುಟುಂಬದವರು (ಸಂದರ್ಭಾನುಸಾರ ಹಂಡತಿ ಅಥವಾ ಗಂಡ ಮತ್ತು ಮಕ್ಕಳು ಮತ್ತು ಮಲಮಕ್ಕಳು) ಮಾಜಿ ಸೈನಿಕ ಮೀಸಲಾತಿಗೆ ಅರ್ಹರಾಗಿರುತ್ತಾರೆ. ಆದರೆ ಅಂತಹವರುಗಳಿಗೆ ವಯೋವ್ಯಾಪಕ ಸಡಿಲಿಕೆಯನ್ನು ನೀಡಲಾಗುವುದಿಲ್ಲ.

3) ಸೇವೆಯಿಂದ ಬಿಡುಗಡೆಯಾದ ವ್ಯಕ್ತಿಗಳು ಅವರ ಬಿಡುಗಡೆ ಪ್ರಮಾಣ ಪತ್ರವನ್ನು (ಗುರುತಿನ ಬೀಟೆ, ನಿವೃತ್ತಿ ವೇತನ ಸಂದಾಯದ ಪತ್ರ, ಬಿಡುಗಡೆ ಪ್ರಸ್ತರ ಮತ್ತು ಪದವಿ ಪ್ರಮಾಣ ಪತ್ರ) /ಮಾಜಿ ಸೈನಿಕರ ಅವಲಂಬಿತರು

| | |
|----------------------------|--|
| | <p>ಮಾಜಿ ಸೈನಿಕರು ಸೇವೆಯಲ್ಲಿದ್ದಾಗ ಯುದ್ಧ / ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಅಥವಾ ಶಾಶ್ವತ ಅಂಗವಿಕಲತೆ ಹೊಂದಿದ ಬಗ್ಗೆ ಪ್ರಮಾಣ ಪತ್ರ.</p> <p>4) ಮಾಜಿ ಸೈನಿಕರ ಅವಲಂಬಿತರು ಮಾಜಿ ಸೈನಿಕರು ಸೇವೆಯಲ್ಲಿದ್ದಾಗ ಯುದ್ಧ / ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಅಥವಾ ಶಾಶ್ವತ ಅಂಗವಿಕಲತೆ ಹೊಂದಿದ ಬಗ್ಗೆ ಪ್ರಮಾಣ ಪತ್ರದ ನಮೂನೆಯನ್ನು ಅಧಿಸೂಚನೆಯ ಕೊನೆಯಲ್ಲಿ ತೋರಿಸಲಾಗಿದೆ.</p> |
| (5) ಅಂಗವಿಕಲ ಅಭ್ಯರ್ಥಿ | <p>ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪೀಲಿಆರ್ 149 ಎಸ್ ಆರ್ ಆರ್ 2020 ದಿನಾಂಕ 25-09-2020 ರಲ್ಲಿ ರಾಜ್ಯ ಸಿವಿಲ್ ಸೇವೆಗಳ ಸಮೂಹಕ-'ಎ' ಮತ್ತು 'ಬಿ' ಗುಂಪಿನ ಹುದ್ದೆಗಳಿಗೆ ಶೇಕಡೆ 4 ರಷ್ಟು ಮತ್ತು ಗ್ರಾಹ-'ಸಿ' ಹುದ್ದೆಗಳಿಗೆ ಶೇಕಡೆ 5 ರಷ್ಟು ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಿದ್ದು, ಇದರನ್ವಯ ಶೇಕಡೆ 40 ಶ್ಕೂಲ್ತ ಕಡಿಮೆ ಇಲ್ಲದಂತಹ ಅಂಗವಿಕಲತೆಯಿಂದ ಅಭ್ಯರ್ಥಿಗಳು ಮಾತ್ರ ಈ ಮೀಸಲಾತಿಯನ್ನು ಕೋರಲು ಅರ್ಹರು. ಸರ್ಕಾರದ ಅಧಿಕೃತ ಜಾಳಪನ ಸಂಖ್ಯೆ ಸಿಆಸ್‌ಎಂಜ 115 ಸೆನೆನಿ 2005 ದಿನಾಂಕ: 19-11-2005 ರಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ: ಮುಮ್ಬಿಂದ್ರ 65 ಹಿಂಡ್‌ಚೈಪ್ 2010 ದಿನಾಂಕ: 18-02-2011 ರಂತೆ ವಾರ್ಥೀಕ್ರಿಯೆ ಆರೋಗ್ಯ ಕೇಂದ್ರದಲ್ಲಿಯ ವ್ಯಾದ್ಯಕೀಯ ಪಾರ್ಥಿಕಾರ/ತಾಲ್ಲೂಕು ಮಟ್ಟದ ವ್ಯಾದ್ಯಕೀಯ ಪಾರ್ಥಿಕಾರ / ಜಿಲ್ಲಾ ಮಟ್ಟದ ವ್ಯಾದ್ಯಕೀಯ ಪಾರ್ಥಿಕಾರ/ ಬೆಂಗಳೂರು ವ್ಯಾದ್ಯಕೀಯ ಪಾರ್ಥಿಕಾರ ಇವರಿಂದ ಪ್ರಮಾಣ ಪತ್ರವನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡು ಅಜ್ಞ ಸಲ್ಲಿಸುವಾಗ ಅಪ್ಲೋಡ್ ಮಾಡತಕ್ಕದ್ದು ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು (ಈ ಪ್ರಮಾಣ ಪತ್ರದ ನಮೂನೆಯನ್ನು ಅಧಿಸೂಚನೆಯ ಕೊನೆಯಲ್ಲಿ ತೋರಿಸಲಾಗಿದೆ). ಇತರೆ ಯಾವುದೇ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಪಡೆಯಲಾಗಿರುವ ಪ್ರಮಾಣ ಪತ್ರಗಳನ್ನು/ಗುರುತಿನ ಚೀಟಿಯ ಪ್ರತಿಗಳನ್ನು ಪರಿಗಣಿಸಲು ಬರುವುದಿಲ್ಲ.</p> <p>ಸರ್ಕಾರದ ಆದೇಶ ಸಂಖ್ಯೆ ಸಿಆಸ್‌ಎಂಜ 272 ಸೆನೆನಿ 2013 ದಿನಾಂಕ: 11-02-2021 ರನ್ವಯ ಎದ್ದು ಕಾಣಾವ ಅಂಗವಿಕಲತೆ (Benchmark Disabilities) ಅಥವಾ ನಿದಿಷ್ಟಪಡಿಸಿದ ಅಂಗವಿಕಲತೆ (Specified Disabilities) ಅಭ್ಯರ್ಥಿಗಳು ಅಜ್ಞ ಸಲ್ಲಿಸುವ ಸಮಯದಲ್ಲಿ ಅಂಗವಿಕಲತೆಯ ಸಂಬಂಧಿಸಿದ ಮೀಸಲಾತಿಯನ್ನು ಕೋರಿ ಅಂಗವಿಕಲತೆಯ ಪ್ರಮಾಣ ಪತ್ರವನ್ನು ಅಪ್ ಲೋಡ್ ಮಾಡತಕ್ಕದ್ದು ಹಾಗೂ ಇತರೆ ಎದ್ದು ಕಾಣಾವ ಅಂಗವಿಕಲತೆಯ ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲು ಲಿಪಿಕಾರರ ಸಹಾಯ ಬೇಕಿದ್ದಲ್ಲಿ ದೃಷ್ಟಿಕೆ ಅಸಮರ್ಥತೆ ಹೊಂದಿರುವ ಬಗ್ಗೆ ವ್ಯಾದ್ಯಕೀಯ ಮಂಡಳಿಯಿಂದ ಅನುಬಂಧ-1 ರಲ್ಲಿ ಪಡೆದ ಪ್ರಮಾಣ ಪತ್ರವನ್ನು ಅಪ್ ಲೋಡ್ ಮಾಡತಕ್ಕದ್ದು. ತನ್ನದೇ ಆದ ಲಿಪಿಕಾರರ ಸೇವೆಯನ್ನು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅನುಬಂಧ-1 ಮತ್ತು ಅನುಬಂಧ-2ರಲ್ಲಿ ಪಡೆದ ಪ್ರಮಾಣ ಪತ್ರಗಳನ್ನು ಅಜ್ಞಯೋಂದಿಗೆ ಅಪ್ ಲೋಡ್ ಮಾಡತಕ್ಕದ್ದು. ಈ ಸಂಬಂಧ ಅಜ್ಞ ಸಲ್ಲಿಸುವ ಸಮಯದಲ್ಲಿ</p> |

| | |
|--|--|
| | <p>ಲಿಪಿಕಾರರ ಅವಶ್ಯಕತೆ ಇರುವ ಬಗ್ಗೆ ಅರ್ಜಿಯಲ್ಲಿನ ನಿಗದಿತ ಅಂಕಣದಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು. ಸ್ಪರ್ಧಾತ್ಮಕ ಪರೀಕ್ಷೆಯ ಪ್ರತಿ ಒಂದು ಗಂಟೆಯ ಪರೀಕ್ಷೆಗೆ ಹೆಚ್ಚಿಸಿಯಾಗಿ 20 ನಿಲ್ಮಿಷಗಳ ಕಾಲಾವಕಾಶವನ್ನು ನೀಡಲಾಗುವುದು. (ಅನುಬಂಧ-1 ಮತ್ತು 2 ರ ನಮೂನೆಯನ್ನು ಅಧಿಸೂಚನೆಯ ಕೊನೆಯಲ್ಲಿ ತೋರಿಸಲಾಗಿದೆ)..</p> |
| (6) ಯೋಜನೆಗೆ ಜೋಂಡ ನಿರಾಶ್ರಿತ ಅಭ್ಯರ್ಥಿ (PDP) | <p>ಗೂಪ್ತ- ಸಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಸಂಖ್ಯೆ ಸಿಆಸ್‌ಎಂಜ್ 23 ಸನ್ನೆನಿ 99 ದಿನಾಂಕ 23-11-2000 ರನ್ನು ಯೋಜನೆಗಳಿಂದ ನಿರ್ವಹಿತರಾದ ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಸಂಬಂಧಿತ ತಹಶೀಲಾರ್ಥರವರಿಂದ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಪಡೆದಿಟ್ಟುಕೊಂಡು ಅರ್ಜಿ ಸಲ್ಲಿಸುವಾಗ ಅಪ್ಪಲೋಡ್ ಮಾಡತಕ್ಕದ್ದು. ತಪ್ಪಿದ್ದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು. ಈ ಮೀಸಲಾತಿಯು ಸದರಿ ಸರ್ಕಾರಿ ಆದೇಶ ಜಾರಿಯಾದ ದಿನಾಂಕದಿಂದ 25 ವರ್ಷಗಳ ಹಿಂದೆ ನಿರ್ವಹಿತರಾದ ಕುಟುಂಬದ ಅಭ್ಯರ್ಥಿಗಳಿಗೆ ಅನ್ವಯವಾಗುವುದಿಲ್ಲ.(ಈ ಪ್ರಮಾಣ ಪತ್ರದ ನಮೂನೆಯನ್ನು ಅಧಿಸೂಚನೆಯ ಕೊನೆಯಲ್ಲಿ ತೋರಿಸಲಾಗಿದೆ).</p> |
| (7) ಸೇವಾ ಪ್ರಮಾಣ ಪತ್ರ | <p>ಸರ್ಕಾರಿ ಸೇವೆಯಲ್ಲಿರುವ ನೌಕರರು ವಯೋವೀತಿ ಸದಿಲಿಕೆ ಕೋರಿದ್ದಲ್ಲಿ, ಅಂತಹ ನೌಕರರು ಸೇವಾ ಪ್ರಮಾಣ ಪತ್ರವನ್ನು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಸಕ್ಕಮ ಪಾರ್ಧಿಕಾರದಿಂದ ಪಡೆದಿಟ್ಟುಕೊಂಡಿರತಕ್ಕದ್ದು. ಅರ್ಹರಾದಾಗ ಈ ಪ್ರಮಾಣ ಪತ್ರದ ಮೂಲ ಪ್ರತಿಯನ್ನು ಪರಿಶೀಲನೆಗೆ ಹಾಜರುಪಡಿಸತಕ್ಕದ್ದು. ತಪ್ಪಿದ್ದಲ್ಲಿ ಈ ಸಾಲಭ್ಯವು ದೂರೆಯುವುದಿಲ್ಲ.</p> |
| (8) ತೃತೀಯ ಲಿಂಗದ ಅಭ್ಯರ್ಥಿ (Transgender) | <p>ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಆಸ್‌ಎಂಜ್ 179 ಸನ್ನೆನಿ 2020 ದಿನಾಂಕ:06-07-2021 ರಲ್ಲಿ ರಾಜ್ಯ ಸಿವಿಲ್ ಸೇವೆಗಳ ಸಮೂಹ-'ಎ', 'ಬಿ', 'ಸಿ' ಮತ್ತು 'ಡಿ' ಗುಂಪಿನ ಹುದ್ದೆಗಳಿಗೆ ಸಾಮಾನ್ಯ ವರ್ಗ, ಪರಿಶೀಳನೆ ಜಾತಿಗಳು, ಪರಿಶೀಳನೆ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಿಂದ ಶೇಕಡ 1 (ಒಂದರಷ್ಟು) ರಷ್ಟು ಹುದ್ದೆಗಳನ್ನು ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಿದ್ದು, ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೇಂದ್ರ ಅಧಿನಿಯಮ ತೃತೀಯ ಲಿಂಗ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) 2019 ರಲ್ಲಿ ನಿಗದಿಪಡಿಸಿರುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ರವರಿಂದ</p> |

ಪ್ರಮಾಣಪತ್ರವನ್ನು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ಯಿಯಲ್ಲಿರುವಂತೆ ಪಡೆದಿಟ್ಟುಕೊಂಡು ಅರ್ಜಿ ಸಲ್ಲಿಸುವಾಗ ಅಪಾಲೋಡ್ ಮಾಡತಕ್ಕದ್ದು. ತಪ್ಪಿದ್ದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು.

೯ ವಿಶೇಷ ಸೂಚನೆಗಳು :-

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಥತೆಯ ಪ್ರಮಾಣ ಪತ್ರ, ವಯೋಮಿತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ, ಹಾಗೂ ಮೇಲ್ಮೊದ ಮೀಸಲಾತಿಗಳನ್ನು ಕೋರುವ ಎಲ್ಲಾ ಅಭ್ಯರ್ಥಿಗಳು ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ **ಕೊನೆಯ ದಿನಾಂಕದಂದು ಚಾಲ್ಯಿಯಲ್ಲಿರುವಂತೆ ಪಡೆದಿಟ್ಟುಕೊಂಡು ಅರ್ಜಿಯೊಂದಿಗೆ ಕಡ್ಡಾಯವಾಗಿ ಅಪ್ಲೋಡ್ ಮಾಡತಕ್ಕದ್ದು.**

- (1) ಅಭ್ಯರ್ಥಿಗಳು ತಮಗೆ ಅನ್ವಯಿಸುವ ಮೀಸಲಾತಿಗಳನ್ನು ಆನ್‌ಲೈನ್ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೋರತಕ್ಕದ್ದು(claim) ಹಾಗೂ ಈ ಸಂಬಂಧ ಸದರಿ ಪ್ರಮಾಣ ಪತ್ರಗಳನ್ನು ತಪ್ಪಿದೇ ಆಪಾಲೋಡ್ ಮಾಡತಕ್ಕದ್ದು. ಈ ಎರಡೂ ಪ್ರಕ್ರಿಯೆಗಳು ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ಅಂತಹ ಮೀಸಲಾತಿಯನ್ನು ತಿರಸ್ಕರಿಸಲಾಗುವುದು. ಈ ಸಂಬಂಧ ತದನಂತರ ಸಲ್ಲಿಸುವ ಯಾವುದೇ ಮನವಿಗಳನ್ನು ಪರಿಗಳಿಸಲಾಗುವುದಿಲ್ಲ.
- (2) ಅಭ್ಯರ್ಥಿಗಳು ಕೋರುವ ವಿವಿಧ ಮೀಸಲಾತಿಗಳಿಗೆ ಸಂಬಂಧಿಸಿದಂತೆ ತಮ್ಮ ಹೆಸರಿನಲ್ಲಿಯೇ ಎಲ್ಲಾ ಪ್ರಮಾಣ ಪತ್ರಗಳನ್ನು ಪಡೆದಿಟ್ಟುಕೊಂಡಿದ್ದು, ಆಯೋಗವು ಕೋರಿದಾಗ ಹಾಗೂ ಮೂಲ ದಾಖಲೆಗಳ ಪರಿಶೀಲನಾ ಸಮಯದಲ್ಲಿ ಹಾಜರುಪಡಿಸತಕ್ಕದ್ದು. ತಪ್ಪಿದ್ದಲ್ಲಿ ಅಂತಹ ಮೀಸಲಾತಿಗಳನ್ನು ತಿರಸ್ಕರಿಸಲಾಗುವುದು.
- (3) ಮೀಸಲಾತಿ ಪ್ರಮಾಣ ಪತ್ರಗಳ ನಮೂನೆಗಳನ್ನು ಅಧಿಸೂಚನೆಯ ಕೊನೆಯಲ್ಲಿ ತೋರಿಸಲಾಗಿದೆ.
- (4) ಇತರೆ ನಮೂನೆಗಳಲ್ಲಿ ಸಲ್ಲಿಸಲಷ್ಟುವ ಮೀಸಲಾತಿ ಪ್ರಮಾಣ ಪತ್ರಗಳನ್ನು ತಿರಸ್ಕರಿಸಲಾಗುವುದು.
- (5) ಪ್ಲೋಟೋ ಮತ್ತು ಸಹಿಯನ್ನು/ದಾಖಲೆಗಳನ್ನು ಅಪಾಲೋಡ್ ಮಾಡದೇ ಇರುವ ಅಪೂರ್ಣವಾಗಿರುವ ದಾಖಲೆಗಳನ್ನು ಅಪಾಲೋಡ್ ಮಾಡಿರುವ ಹಾಗೂ ಶುಲ್ಕ ಸಂದಾಯ ಮಾಡದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
- (6) ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭಕ್ತಿ ಮಾಡಿ ಸಲ್ಲಿಸಿದ ಅರ್ಜಿಯ ಒಂದು ಪ್ಲೋಟೋ ಪ್ರತಿಯನ್ನು ಕಡ್ಡಾಯವಾಗಿ ತಮ್ಮೊಂದಿಗೆ ಇಟ್ಟುಕೊಳ್ಳಲು ಸೂಚಿಸಿದೆ. ಆಯೋಗದಿಂದ ಯಾವುದೇ ಕಾರಣಕೂ ಅರ್ಜಿಯ ಪ್ರತಿಯನ್ನು ಒದಗಿಸಲಾಗುವುದಿಲ್ಲ.
- (7) ಹುದ್ದೆಗಳಿಗೆ ನಿಗದಿಪಡಿಸಿರುವ ವಯೋಮಿತಿ, ವಿದ್ಯಾರ್ಥತೆ, ಮೀಸಲಾತಿ, ಇತ್ಯಾದಿಗಳಿಗನುಗುಣವಾಗಿ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ. ತಪ್ಪು ಮಾಹಿತಿ ನೀಡಿದಲ್ಲಿ ಅಂತಹ ಅಭ್ಯರ್ಥಿಗಳನ್ನು ಆಯೋಗವು ನಡೆಸುವ ಯಾವುದೇ ನೇಮಕಾತಿ / ಪರೀಕ್ಷೆಗಳಿಂದ 03 ವರ್ಷಕ್ಕೆ ಡಿಬಾರ್ ಮಾಡಲಾಗುವುದು. ಅದುದರಿಂದ, ಅರ್ಜಿ ಸಲ್ಲಿಸುವ ಮುನ್ನ ಅವರು ನೀಡಿರುವ ಎಲ್ಲಾ ಮಾಹಿತಿಯ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡು ದೃಢೀಕರಣ ನೀಡುವಾಗ ಎಚ್ಚರ ವಹಿಸಬೇಕು.

ಪ್ರಮುಖ ಸೂಚನೆ: ಸದರಿ ಅಧಿಸೂಚನೆಯಲ್ಲಿನ ವಿವರಗಳಿಗೆ ಸಂಬಂಧಿಸಿದಂತೆ ಸರ್ಕಾರ/ ಇಲಾಖೆಯಿಂದ ಯಾವುದಾರೂ ತಿದ್ದುಪಡಿ/ಬದಲಾವಣೆ ಸ್ವೀಕೃತವಾದಲ್ಲಿ ಅದರಂತೆ ತಿದ್ದುಪಡಿಗಳನ್ನು ನಂತರದಲ್ಲಿ ಪ್ರಕಟಿಸಲಾಗುವುದು.

10. ಆಯೋಗದೊಡನೆ ಪತ್ರ ವ್ಯವಹಾರ:-

ಆಯೋಗವು ಅಭ್ಯರ್ಥಿಗಳೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸುವುದಿಲ್ಲ. ವಿಳಾಸ ಬದಲಾವಣೆ ಇದ್ದಲ್ಲಿ ಅಭ್ಯರ್ಥಿಗಳು ಲಿಖಿತ ಮನವಿಯ ಮೂಲಕ ಆಯೋಗದ ಗಮನಕ್ಕೆ ತರತಕ್ಕಾದ್ದು. ಈ ವಿಳಾಸ ಬದಲಾವಣೆಯನ್ನು ಪರಿಗಣಿಸಲು ಆಯೋಗವು ಪ್ರಯತ್ನಿಸುವುದು. ಆದಾಗೂ ಈ ವಿಚಾರದಲ್ಲಿ ಆಯೋಗವು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಎಚ್ಚರ ವಹಿಸತಕ್ಕಾದ್ದು. ಅಭ್ಯರ್ಥಿಗಳು ಆಯೋಗದೊಡನೆ ಸಂಪರ್ಕಸಲೇಬೇಕಾದ ಸಂದರ್ಭದಲ್ಲಿ ತಮ್ಮ ಮನವಿಯಲ್ಲಿ ಕೆಳಕಂಡ ಮಾಹಿತಿಗಳನ್ನು ಒದಗಿಸತಕ್ಕಾದ್ದು:-

- (i) ಹುದ್ದೆಯ / ಲಿಷ್ಟ್ ಯದೆ ಹೆಸರು/ನೋಂದಣಿ ಸಂಖ್ಯೆ
- (ii) ಅಭ್ಯರ್ಥಿಯ ಪೂರ್ಣ ಹೆಸರು ಹಾಗೂ ಇ-ಮೇಲ್ ಐಡಿ
- (iii) ಅಜ್ಞಯಲ್ಲಿ ನಮೂದಿಸಿರುವ ಅಂಚೆ ವಿಳಾಸ

11. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು:-

| | |
|-------------------------------|------------------------|
| ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ : | 080-30574957/ 30574901 |
| ಪಾರಂತೀಯ ಕಛೇರಿ ಮೈಸೂರು : | 0821-2545956 |
| ಪಾರಂತೀಯ ಕಛೇರಿ ಬೆಳ್ಗಾವಿ : | 0831-2475345 |
| ಪಾರಂತೀಯ ಕಛೇರಿ ಕಲಬುಗಿರ್ : | 08472-227944 |
| ಪಾರಂತೀಯ ಕಛೇರಿ ಶಿವಮೊಗ್ : | 08182-228099 |

12. ದುರ್ವಾಸೆತಿ:-

ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಧಿಕಾರ ಖೋರ್ಡಾ ದಸ್ತಾವೇಜು ಅಧಿಕಾರ ತಿದ್ದುಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಧಿಕಾರ ತಪ್ಪು ಅಧಿಕಾರ ಸುಳ್ಳಾ ಹೇಳಿಕೆ ನೀಡಿರುವನೆಂದು ಅಧಿಕಾರ ವಾಸ್ತವಿಕ ಮಾಹಿತಿಯನ್ನು ಮರುಮಾಡಿರುವನೆಂದು ಅಧಿಕಾರ ನೇಮಕಾತಿ ಉದ್ದೇಶಗಳಿಗಾಗಿ ನಡೆಸಲಾದ ಸಂದರ್ಭನದಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿರುವನೆಂದು ಅಧಿಕಾರ ಅನುಸರಿಸಲು ಪ್ರಯತ್ನಿಸಿರುವನೆಂದು ಅಧಿಕಾರ ಅವರ ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು, ಕಂಡುಬಂದಲ್ಲಿ ಅವನು/ಅವಳು ಸ್ವಾತಃ ಶ್ರೀಮಿನಲ್ಲಾ ವ್ಯವಹರಣೆಗಳಿಗೆ ಮತ್ತು ಶೀಸ್ತ ಕ್ರಮಕ್ಕೆ ಒಳಪಡುವುದಲ್ಲದೆ; ಹುದ್ದೆಯ ಸಂದರ್ಭನದಿಂದ /ಆಯ್ದುಯಿಂದ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು.

ಸಹಿ/-
(ಸುರಜ್ಞರ್ ವಿಕಾಸ ಕೆಲೋರ್)
ಕಾರ್ಯದರ್ಶಿ,
ಕರ್ನಾಟಕ ಲೋಕಸೇವಾ ಆಯೋಗ

ನಮೂನೆಗಳು

ನಮೂನೆ - ದಿ

(ಪ.ಜಾ / ಪ.ಪಂ ಕ್ಯಾ ಸೇರಿದ ಅಭ್ಯಧಿಗಳಿಗೆ ಮಾತ್ರ)

(ನಿಯಮ ೩೧ (2) (3) ನೋಡಿ) ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟುಗಳಿಗೆ (ಪ.ಜಾ/ಪ.ಪಂ)
ಸೇರಿದ ಅಭ್ಯಧಿಗಳಿಗೆ ನೀಡುವ ಪ್ರಮಾಣ ಪತ್ರ

- ರಾಜ್ಯದ / ಕೇಂದ್ರಾಡಳಿತ ಪ್ರದೇಶದ * ಜಿಲ್ಲೆಯ /
ವಿಭಾಗದ ಗಾರು / ಪಟ್ಟಣದ * ನಿವಾಸಿಯಾದ ಶ್ರೀ /
ಶ್ರೀಮತಿ ಎಂಬುವವರ ಮಗ / ಮಗಳಾದ ಶ್ರೀ / ಶ್ರೀಮತಿ ಇವರು
ಅನುಸೂಚಿತ ಜಾತಿ/ಅನುಸೂಚಿತ ಬುಡಕಟ್ಟು * ಎಂದು ಮಾನ್ಯ ಮಾಡಲಾಗಿರುವ ಜಾತಿ/ಬುಡಕಟ್ಟುಗೆ *
ಸೇರಿರುತ್ತಾರೆಂದು ಪ್ರಮಾಣಿಕರಿಸಿದೆ.
- “ ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950
“ ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) ಆದೇಶ, 1950
“ ಸಂವಿಧಾನ (ಅನುಸೂಚಿತ ಜಾತಿ) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1950
“ ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951
(ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳು ಹಲ್ಲಿ (ಮಾಹಾರಾಷ್ಟ್ರ) ಆದೇಶ 1956, ಮುಂಬು
ತಾಜ್ಯ ಪ್ರುನರ್ ರಚನಾ ಅಧಿನಿಯಮ, 1960, ಹಂಜಾಬ್ ರಾಜ್ಯ ಪ್ರುನರ್ ರಚನಾ ಅಧಿನಿಯಮ, 1966,
ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ, 1970 ಮತ್ತು ಈಶಾನ್ಯ ಪ್ರದೇಶಗಳ (ಪ್ರುನರ್ ರಚನಾ ಅಧಿನಿಯಮ,
1971ರ ಮೂಲ ತಿದ್ಯುಪಡಿಯಾದಂತೆ)
“ ಸಂವಿಧಾನ
“ ಸಂವಿಧಾನ (ಜಮ್‌ ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ, 1956
“ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ಯುಪಡಿ) ಅಧಿನಿಯಮ, 1976ರ
ಮೂಲಕ ತಿದ್ಯುಪಡಿಯಾದಂತೆ ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ)
ಅನುಸೂಚಿತ ಬುಡಕಟ್ಟುಗಳ ಆದೇಶ, 1959.
“ ಸಂವಿಧಾನ (ದಾದರ್ ಮತ್ತು ನಾಗರಹವೇಲಿ) ಅನುಸೂಚಿತ ಜಾತಿಗಳ ಆದೇಶ 1962
“ ಸಂವಿಧಾನ (ಪಾಂಡಿಚೆರಿ) ಅನುಸೂಚಿತ ಜಾತಿಗಳ ಆದೇಶ, 1964
“ ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) (ಉತ್ತರ ಪ್ರದೇಶ) ಆದೇಶ, 1967
“ ಸಂವಿಧಾನ (ಗೋವಾ, ದಮನ್ ಮತ್ತು ದೀವಾ) ಅನುಸೂಚಿತ ಜಾತಿ/ಬುಡಕಟ್ಟುಗಳ ಆದೇಶ 1988
“ ಸಂವಿಧಾನ (ನಾಗಾಲಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ
2. ಶ್ರೀ/ಶ್ರೀಮತಿ/ಕುಮಾರಿ * ಮತ್ತು / ಅಥವಾ ಅವನ್ * / ಅವಳ್ *
ಕುಟುಂಬವು ರಾಜ್ಯ / ಕೇಂದ್ರಾಡಳಿತ ಪ್ರದೇಶದ
..... ಜಿಲ್ಲಾ / ವಿಭಾಗದ ಗಾರು / ಪಟ್ಟಣದ
ಸಾಮಾನ್ಯ ನಿವಾಸಿ (ಗಳು)

ಸಹಿ.....

ತಹಶ್ರೀಲಾರ್ಥ.....

ಸ್ತುತಿ :

ದಿನಾಂಕ :

ಪದನಾಮ

ಕರ್ನಾಟಕ ಸರ್ಕಾರ

ರಾಜ್ಯ / ಕೇಂದ್ರಾಡ್ಲೀತ ಪ್ರದೇಶ *

* ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟು ಬಿಡಿ / ಹೊಡೆದು ಹಾಕಿ ಸೂಚನೆ: ಇಲ್ಲಿ ಉಪಯೋಗಿಸಿದ 'ಸಾಮಾನ್ಯ ನಿವಾಸಿಗಳು' ಎಂಬ ಪದಾವಳಿಯು ಪ್ರಜಾ ಪಾತ್ರನಿಧಿಯ ಅಧಿನಿಯಮ, 1950ರ 20ನೇ ಪ್ರಕರಣದಲ್ಲಿರುವ ಅಧ್ಯವನ್ನೇ ಹೊಂದಿರುತ್ತದೆ. ಭಾರತ ಸರ್ಕಾರದ ಪತ್ರ ಸಂಖ್ಯೆ: ಬೀಸಿ 12028/2/76-ಎಸ್‌ಸಿಟಿ-1 ಗೃಹ ಮಂತಾಲಯ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕಾಗಿ, ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಪತ್ರ ಸಂಖ್ಯೆ: 13-2-74 ಇಂದ್ರಾಟಿ (ಎಸ್‌ಸಿಟಿ) ದಿನಾಂಕ: 05.08.1975ರಲ್ಲಿ ನಮೂದಿಸಿದ ಪಾರ್ಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಆದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕಾಗಿ ಅಜ್ಞ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸ ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೂಬಿರಾಗಿರ ತಕ್ಕದ್ದು. ಅದೇ ರೀತಿಯಲ್ಲಿ ಒಂದು ತಾಲ್ಲೂಕಿನ ರೆವಿನ್ಯೂ ಪಾರ್ಧಿಕಾರಿಯು ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪಾರ್ಧಿಕಾರಿಯಾಗುವುದಿಲ್ಲ.

(ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ - ಇ

(ನಿಯಮ ೩೧ (2) (3) ನೋಡಿ)

ಹಿಂದುಳಿದ ವರ್ಗಗಳಿಗೆ (ಪ್ರವರ್ಗ-1) ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರ

.....ಗ್ರಾಮ / ಪಟ್ಟಣದ / ನಗರ ನಿವಾಸಿಯಾದ
ಶ್ರೀ / ಶ್ರೀಮತಿ..... ಇವರ
ಮಗ / ಮಗಳು / ಪತ್ನಿ / ಪತಿಯಾದ ಶ್ರೀ /
ಶ್ರೀಮತಿ..... ಇವರು ಹಿಂದುಳಿದ
ವರ್ಗಗಳು (ಪ್ರವರ್ಗ)ಜ್ಞಾತಿಯಲುಪ ಜಾತಿಗೆ
ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.

ಸ್ತುತಿ :

ದಿನಾಂಕ :

ತ್ರಿಂಬಿಲ್ಲಾರ್

.....ತಾಲ್ಲೂಕು

ಕರ್ನಾಟಕ ಮೌಹರು

(ಪ್ರವರ್ಗ - ೨೬, ೨೭, ೩೬, ೩೭ ಗೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ - ಎಷ್ಟು

(ನಿಯಮ ೩೬ (೨) (೩)ನ್ನು ನೋಡಿ)

**ಹಿಂದುಳಿದ ವರ್ಗಗಳಿಗೆ (೨೬, ೨೭, ೩೬, ೩೭) ಸೇರಿದ ಅಭ್ಯರ್ಥಿಗೆ ನೀಡುವ ಆದಾಯ ಮತ್ತು
ಜಾತಿ ಪ್ರಮಾಣ ಪತ್ರ**

..... ರಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ
..... ಇವರ ಮುಗ / ಮಗಳು / ಪತ್ರಿ / ಪತ್ನಿಯಾದ ಶ್ರೀ / ಶ್ರೀಮತಿ /
ಕುಮಾರಿ ಇವರು ಮತ್ತು ಆತನ / ಅವಳ ತಂದೆ / ತಾಯಿ /
ಪೂರ್ವಕರು / ಪತ್ನಿ / ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ: ಎಸ್‌ಡಿಬಿಎಂಡಿ 225 ಬಿಸಿಲ 2000
ದಿನಾಂಕ: 30.03.2002 ರಲ್ಲಿ ನಿರ್ದಿಷ್ಟಪಡಿಸಿದ ಮೇಲುಸ್ತರದ (ಕ್ರೀಮಿಲೇಯರ್) ವಾಟ್ಸ್‌ಪ್ರೈಯಲ್ಲಿ
ಬರುವುದಿಲ್ಲವೆಂದು;

ಅಭ್ಯರ್ಥಿಯಾಗಲೆ ಅಥವಾ ಆತನ / ಆಕೆಯ ತಂದೆ ತಾಯಿ / ಪೂರ್ವಕರಾಗಲೆ / ಪತ್ನಿ /
ಪತಿಯಾಗಲೆ, ಸರ್ಕಾರದ ಸೇವೆಯಲ್ಲಿ 1 ನೇ ದರ್ಜೆಯ ಅಥವಾ 2ನೇ ದರ್ಜೆಯ
ಅಧಿಕಾರಿಯಾಗಿಲ್ಲವೆಂದು;

ಅಥವಾ

ಸಾರ್ವಜನಿಕ ವಲಯ ಉದ್ದಮದಲ್ಲಿ ತತ್ವಮಾನವಾದ ಹುದ್ದೆಯನ್ನು ಹೊಂದಿರುವುದಿಲ್ಲ;

ಅಥವಾ

ಖಾಸಗಿ ನಿಯೋಜಕರ ಕುರ್ಕಿಳಗೆ, 2ನೇ ದರ್ಜೆಯ ಅಧಿಕಾರಿಯ ಸಂಬಳಕ್ಷಿಂತ (ವೇತನ ಶ್ರೇಣಿ
ರೂ. 43100-83900/-) ಕಡಿಮೆಯಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲವೆಂದು;

ಅಥವಾ

ಆತನ /ಆಕೆಯ ತಂದೆ ತಾಯಿ/ ಪೂರ್ವಕರು /ಪತ್ನಿ /ಪತಿಯ ಆದಾಯವು 8 ಲಕ್ಷ
ರೂಪಾಯಿಗಳಿಗಿಂತ ವೀರುವುದಿಲ್ಲವೆಂದು (ಸರ್ಕಾರದ ಆದೇಶ ಸಂಖ್ಯೆ: ಹಿಂವಕ 304 ಬಿಸಿಲ 2017
ಬೆಂಗಳೂರು, ದಿ: 14-09-2018); ಅಥವಾ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961 ರಲ್ಲಿ
ನಿಗದಿಪಡಿಸಿರುವಂತೆ ಆತನ / ಆಕೆಯ ತಂದೆ ತಾಯಿ/ ಪೂರ್ವಕರು / ಪತ್ನಿ / ಪತಿಯು ಮಾರಾಟ
ತೆರಿಗೆದಾರನಲ್ಲ ಅಥವಾ ಆತನ / ಆಕೆಯ ತಂದೆ ತಾಯಿ / ಪೂರ್ವಕ / ಪತ್ನಿ / ಪತಿಯು ಅಥವಾ
ಇವರಿಬ್ಬರೂ 10 ಯುನಿಟ್‌ಗಿಂತ ಹೆಚ್ಚಿನ ಕೃಷಿ ಭೂಮಿ ಅಥವಾ 20 ಎಕರೆಗಳಿಗಿಂತ ಹೆಚ್ಚಿನ
ಘಾಂಟೇಶ್ವನ ಭೂಮಿಯನ್ನು ಹೊಂದಿರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ.

ಶ್ರೀ/ಶ್ರೀಮತಿ/ಕುಮಾರಿ..... ಇವರು
ಜಾತಿಗೆ ಸೇರಿದ ಉಪ ಜಾತಿಯವರಾಗಿದ್ದ ಸರ್ಕಾರಿ ಆದೇಶ
ಸಂಖ್ಯೆ: ಎಸ್‌ಡಿಬಿಎಂಡಿ 225 ಬಿಸಿಲ 2000 ದಿನಾಂಕ: 30.03.2002ರ ಅನ್ನಯ ಹಿಂದುಳಿದ ವರ್ಗಗಳ
ಪ್ರವರ್ಗ (೨೬, ೨೭, ೩೬, ೩೭) ಕ್ಷೇತ್ರ ಸೇರಿರುತ್ತಾರೆ ಮತ್ತು ಈ ಕುಟುಂಬದ
ವಾಸಿಗಳ ಆದಾಯವು ರೂ:(ರೂ: ಮಾತ್ರ) ಎಂದು ಪ್ರಮಾಣೀಕರಿಸಲಾಗಿದೆ.

ಸ್ತುತಿ :
ದಿನಾಂಕ:

ತಹಶ್ರೀಲಾಂಡ್
..... ತಾಲ್ಲೂಕು
ಕಳೆರಿಯ ಮೂಹರು

ನಮೂನೆ - 1

**ಜನರಲ್ ಮೆರಿಟ್ ಅಭ್ಯಧಿಕ್ ಗಳು ಮೇಲುಸ್ತರಕ್ಕೆ ಸೇರಿಲ್ಲವೆಂದು, ದೃಢೀಕರಿಸಿ ಗಾಂಗೀಣ
ಮೀಸಲಾತಿಯನ್ನು ಕೋರಲು ಸಲ್ಲಿಸಬೇಕಾದ ಪ್ರಮಾಣ ಪತ್ರ
(ಜನರಲ್ ಮೆರಿಟ್ ಅಭ್ಯಧಿಕ್ ಗಳು ಭತ್ತಿ ಮಾಡಬೇಕಾದ ನಮೂನೆ)**

ಇವರಿಗೆ:

ತಹಶೀಲಾಂತರು

.....ತಾಲ್ಲೂಕು

.....ಜಿಲ್ಲೆ

ಮಾನ್ಯರೆ,

ಶ್ರೀ / ಶ್ರೀಮತಿ ಎಂಬುವವರೆ
ಮುಗ್ / ಮಗಳು / ಪತಿ / ಪತ್ನಿ ಆದ ನಾನು
ಮೇಲುಸ್ತರದಲ್ಲಿ (Creamy Layer) ಬರುವದಿಲ್ಲವೆಂದು ನೇರ ನೇಮಕಾತಿಯಲ್ಲಿ ಗಾಂಗೀಣ ಅಭ್ಯಧಿ
ಮೀಸಲಾತಿಯನ್ನು ಪಡೆಯುವುದಕ್ಕಾಗಿ ಪ್ರಮಾಣ ಪತ್ರವನ್ನು ಪಡೆಯಲು ತಮ್ಮಲ್ಲಿ ಈ ಕೆಳಕಂಡ
ಮಾಹಿತಿಗಳನ್ನು ಒದಗಿಸುತ್ತು ಹೋರುತ್ತೇನೆ.

1. ಅಭ್ಯಧಿಕ್ ಹಂಸರು ಮತ್ತು ಉದ್ಯೋಗ :
2. ಅಭ್ಯಧಿಕ್ ಸ್ವಂತ ಸ್ಥಳ ಗಾಮ :

 -ತಾಲ್ಲೂಕು :
 -ಜಿಲ್ಲೆ :

3. ಅಭ್ಯಧಿಕ್ ಹುಟ್ಟಿದ ದಿನಾಂಕ ವಯಸ್ಸು ಮತ್ತು ಹುಟ್ಟಿದ ಸ್ಥಳ :
4. ಅಭ್ಯಧಿಕ್ ತಂದೆ/ತಾಯಿ/ಪೂರ್ಣಕರ ಪತಿಯ/ಪತ್ನಿಯ ಹಂಸರು ಮತ್ತು ಉದ್ಯೋಗ :
(ಉದ್ಯೋಗವು ಸರ್ಕಾರಿ/ಅರೆ ಸರ್ಕಾರಿ/ಸಾರ್ವಜನಿಕ ಉದ್ದೇಶ/ಖಾಸಗಿ)
5. ಅಭ್ಯಧಿಕ್ ಪ್ರಸ್ತುತ ವಿಳಾಸ :

 - (ಸ್ಪಷ್ಟವಾಗಿ ನಮೂದಿಸುವುದು)

6. ಅಭ್ಯಧಿಕ್ ಖಾಯಂ ವಿಳಾಸ :
7. ಅಭ್ಯಧಿಕ್ ಶಾಲಾ ಶಿಕ್ಷಣದ ವಾಸಂಗ ಮಾಡಿದ ಶಾಲೆಗಳ ವಿವರಗಳು
ಪಾಠ್ಯಲ್ಯಾಂಕ
ಮಾರ್ಚ್ಯಲ್ಯಾಂಕ
ಪ್ರೈಡ್
8. ಅಭ್ಯಧಿಕ್ ಹಾಗೂ ಅಭ್ಯಧಿಕ್ ತಂದೆ/ತಾಯಿ/ಪೂರ್ಣಕರ (ತಂದೆ/ತಾಯಿ
ಜೀವಂತವಿಲ್ಲದಿದ್ದರೆ) ಇವರ ಒಟ್ಟು ವಾಟ್‌ಕ ಆದಾಯ ಎಲ್ಲಾ ಮೂಲಗಳಿಂದ:
 - 1) ವೇತನ ಶ್ರೇಣಿ
 - 2) ಜಲೀನಿನ ವಿವರ
 - 3) ಇತರ ಮೂಲಗಳು
9. ಆದಾಯ ತೆರಿಗೆ ಪಾವತಿದಾರರೇ?
10. ಸಂಪತ್ತು ತೆರಿಗೆ ಪಾವತಿದಾರರೇ?
11. ಮಾರಾಟ ತೆರಿಗೆ ಪಾವತಿದಾರರೇ?

ಪ್ರಮಾಣೀಕೃತ ಘೋಷಣೆ

ಈ ಮೇಲೆ ನನ್ನಿಂದ ಒದಗಿಸಿದ ಮಾಹಿತಿ / ಲಿವರಣಿಯು ನಾನು ತಿಳಿದಿರುವಷ್ಟು ಮಂಟ್ಪಿಗೆ ಸತ್ಯವೆಂದು ಶ್ರದ್ಧಾಪೂರ್ವಕವಾಗಿ ದೃಢೀಕರಿಸುತ್ತೇನೆ ಮತ್ತು ಘೋಸುತ್ತೇನೆ.

ಸ್ಥಳ:

ತಮ್ಮ ವಿಧೀಯ

ದಿನಾಂಕ:

(ಅಭ್ಯಧಿಕ್ಯ ಸಹಿ)

ಮೇಲೆ ಒದಗಿಸಲಾದ ಮಾಹಿತಿಗಳು ಸತ್ಯವಾಗಿರುತ್ತದೆ ಎಂದು ಪ್ರಮಾಣೀಕರಿಸುತ್ತಾ, ಈ ಮಾಹಿತಿಗಳು ಅಸತ್ಯವೆಂದು ದೃಢಪಟ್ಟಲ್ಲಿ ಅಪರಾಧ ವಿಚಾರಣೆಗೆ ಬದ್ದನಾಗಿರುತ್ತೇನೆ.

ಸ್ಥಳ:

ತಂದೆ/ತಾಯಿ/ಪೂರ್ಣಕರ ಸಹಿ

ದಿನಾಂಕ:

(ತಂದೆ/ತಾಯಿ ಜೀವಂತವಿಲ್ಲದಿದ್ದರೆ)

(ಹಂಡತಿ/ಗಂಡ/ಇವರ ಸಹಿ)

ಸ್ಥಳೀಯ ಇಬ್ಬರು ಸಾಕ್ಷಿದಾರರು

ಅಭ್ಯಧಿಕ್ಯ ಮತ್ತು ಅವರ ತಂದೆ/ತಾಯಿ/ಪೂರ್ಣಕರು/ಪತಿ/ಪತ್ನಿ ಇವರನ್ನು ಹಾಗೂ ಇವರ ಸಹಿಯನ್ನು ಗುರುತಿಸುತ್ತೇವೆ.

ಸಾಕ್ಷಿದಾರರ ಸಹಿ
(ಪೂರ್ಣ ವಿಳಾಸದೊಂದಿಗೆ)

1)

2)

ಪರಿಶೀಲನಾ ಪ್ರಮಾಣ ಪತ್ರ

1. ಶ್ರೀ/ಶ್ರೀಮತಿ ಎಂಬುವವರ ಮಗ/ಮಗಳು/ ಪತಿ/ ಪತ್ನಿ ಶ್ರೀ/ಶ್ರೀಮತಿ/ಕುಮಾರಿ ಎಂಬುವವರು ಕನಾಟಕ ರಾಜ್ಯದ ಜಿಲ್ಲೆಯ ವಿಭಾಗ ಗ್ರಾಮ/ಪಟ್ಟಣ/ನಗರದಲ್ಲಿ ಸಾಮಾನ್ಯ ನಿವಾಸಿಯಾಗಿದ್ದಾರೆ ಮತ್ತು ಇವರು ಜನರಲ್ ಮೆರಿಟ್ ವರ್ಗಕ್ಕೆ ಸೇರಿದವರಾಗಿರುತ್ತಾರೆ.

2. ಶ್ರೀ/ಶ್ರೀಮತಿ/ಕುಮಾರಿ ಇವರ ತಂದೆ/ತಾಯಿ/ಪೂರ್ಣಕರು ಸರ್ಕಾರಿ ಆದೇಶ ಸಂಖ್ಯೆ: ಎಸ್‌ಡೆಬ್‌ಎಲ್‌ಡಿ 251 ಬಿಸಿಎ 94, ಬೆಂಗಳೂರು, ದಿನಾಂಕ: 31.01.1995 ರನ್ನು ಜನರಲ್ ಮೆರಿಟ್ ವರ್ಗದ ಮೇಲುಸ್ತರದಲ್ಲಿ (Creamy Layer) ಬರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ.

ಸ್ಥಳ

ತಹಶೀಲಾಂತರ್.

ಬೆಂಗಳೂರು

..... ತಾಲ್ಲೂಕು,
ಕರ್ನಾಟಕ ಸರ್ಕಾರ

ಸೂಚನೆ-1 : ಇದರಲ್ಲಿ ಉಪಯೋಗಿಸಲಾದ 'ಸಾಮಾನ್ಯ ನಿವಾಸಿ' ಎಂಬ ಪದವು 1950ರ ಜನತಾ ಪಾತ್ರನಿಧಿ ಕಾಯ್ದೆಯ 20ನೇ ಅನುಚ್ಛೇದದಲ್ಲಿನ ಅರ್ಥವನ್ನು ಹೊಂದಿರುತ್ತದೆ.

ಸೂಚನೆ-2: ಹರಿಶೀಲನಾ ಪ್ರಮಾಣ ಪತ್ರ ನೀಡುವ ಅಧಿಕೃತ ಅಧಿಕಾರಿಯು ಸರ್ಕಾರಿ ಆದೇಶ ಸಂಖ್ಯೆ ಎಸ್‌ಡೆಬ್‌ಎಲ್‌ಡಿ 251 ಬಿಸಿಎ 94, ಬೆಂಗಳೂರು, ದಿನಾಂಕ: 31.01.1995 ರನ್ನು ಮೇಲುಸ್ತರ (Creamy

Layer) ದವರನ್ನು ಗುರುತಿಸಲು ನಿಗದಿಪಡಿಸಲಾಗಿರುವ ಅಂಶಗಳನ್ನು ವಿವರಿಸಿ
ಖಚಿತಪಡಿಸಿಕೊಂಡ ನಂತರವೇ ಪ್ರಮಾಣ ಪತ್ರ ನೀಡತಕ್ಕದ್ದು.

**GOVERNMENT OF KARNATAKA
DEPARTMENT OF SAINIK WELFARE AND RESETTLEMENT
Office of the Deputy Director
Department of Sainik Welfare & Resettlement
(Karnataka)**

No.**Date:****CERTIFICATE**

This is to certify that Shri/Smt/Kum.....is an applicant forin Karnataka is the spouse/son/daughter of No.....Rank.....

Namewho died/was permanently disabled while in service according to the certificate issued by Defence Authority. He died/was permanently disabled on.....

Home address of the individual at the time of joining Defense Service as per the records is:

.....
.....

Place:**Date:****Resettlement****District**

**Signature of the Deputy Director
Department of Sainik Welfare &**

.....

ಸರ್ಕಾರದ ಸುತ್ತೂರ್ಲೇ ಸಂಖ್ಯೆ: ಸಿಆಸ್‌ಎಂಎಂ 44 ಸೆನೆನೆ 2001 ದಿನಾಂಕ: 27.07.2001

ನಂಂತರಾದ ಕುಟುಂಬದ ಅಭ್ಯರ್ಥಿ

ಯೋಜನೆಗಳಿಂದ ನಿರ್ವಹಿತರಾದ ಕುಟುಂಬದ ಅಭ್ಯರ್ಥಿ

ಶ್ರೀ/ಶ್ರೀಮತಿ.....ಎಂಬುವವರ ಮಗ/ ಮಗಳು/
ಪತಿ/ ಪತಿ

ಶ್ರೀ/ಶ್ರೀಮತಿ/ಕುಮಾರಿ.....ಜಿಲ್ಲೆ.....ತಾಲೂಕು.....ಗಾಗಿ
ಮದಲ್ಲಿ

.....ವಾಸವಾಗಿರುವ ಇವರು: ಇವರ ಕುಟುಂಬದವರ ಅವಲಂಬಿತರಾಗಿದ್ದ ಈ
ಕೆಳಕಂಡ ಆಸ್ತಿಯನ್ನುಯೋಜನೆಗಾಗಿ

.....ಇಸವಿಯಲ್ಲಿ ಸಾಫ್ತೀನಪಡಿಸಿಕೊಳ್ಳಲಾಗಿದೆ ಎಂದು ಈ ಮೂಲಕ
ಪ್ರಮಾಣೀಕರಿಸಿದೆ.

(ಅ) * * ವಾಸಿಸುವ ಮನೆ ಮತ್ತು ತಾವು ಅವಲಂಬಿತರಾಗಿದ್ದ ಅವರ ಕೃಷಿ ಭೂಮಿಯ
ಅರ್ಥದಷ್ಟು

(ಆ) * * ಯೋಜನೆಗೆ ಮೂದಲು ಭೂಮಿಯನ್ನು ಹೊಂದಿರದೆ: ಯೋಜನೆಯಿಂದ ತಾವು
ವಾಸಿಸುವ ಮನೆ:

(ಇ) * * ತಾವು ಅವಲಂಬಿತರಾಗಿದ್ದ ತಮ್ಮ ಕೃಷಿ ಭೂಮಿಯ ಅರ್ಥದಷ್ಟು ಅಥವಾ

ಅದಕ್ಕಿಂತ ಕಡಿಮೆ ಕೃಷಿ ಭೂಮಿ:

(ಈ) * * ಇತರ ಇನ್ನಾವುದೇ ಪ್ರಕರಣದಲ್ಲಿ ಯೋಜನೆಯಿಂದ ನಿರ್ವಹಿತರಾದವರು.

ಸ್ಥಳ:
ದಿನಾಂಕ

ತತ್ತ್ವಾರ್ಥ
ತಾಲ್ಲೂಕು/ಕಣ್ಣೀರಿಯ ಮೊಹರು

ನಮೂನೆ - 2

ಗಾರ್ವಿಣ ಅಭ್ಯಧಿಕ ಪ್ರಮಾಣ ಪತ್ರ

| | | |
|---|--|--------|
| ಶ್ರೀ/ಶ್ರೀಮತಿ | ರವರ ಮಗ/ ಮಗಳು/ ಪತ್ರಿ/ ಪತ್ರಿಣಿ/ಶ್ರೀಮತಿ/ಸುಮಾರಿ..... | ಜಿಲ್ಲೆ |
|ತಾಲ್ಲೂಕು..... | ಗಾರ್ವಿಣ ಅಭ್ಯಧಿಕ ಪ್ರಮಾಣ ಪತ್ರ | |
| ವಾಸವಾಗಿರುವ ಇವರು ಒಂದನೇ ತರಗತಿಯಿಂದ | ತರಗತಿಯವರೆಗೆ | |
|ಜಿಲ್ಲೆ..... | ತಾಲ್ಲೂಕು..... | |
| ಪಟ್ಟಣ..... ಶಾಲೆಯಲ್ಲಿ ವಾಸಂಗ ಮಾಡಿ | ವರ್ಷ ನಡೆದ ಪರೀಕ್ಷೆಯಲ್ಲಿ | |
| ಉತ್ತೀರ್ಣರಾಗಿರುತ್ತಾರೆ. ಈ ಶಾಲೆಯ ಅಭ್ಯಧಿಕಯು ವಾಸಂಗ ಮಾಡಿದ ಅವಧಿಯಲ್ಲಿ ಕನಾಟಕ ಹೌರ ನಿಗಮಗಳ ಅಧಿನಿಯಮ, 1976 ಅಥವಾ ಕನಾಟಕ ಹೌರ ಸಭೆಗಳ ಅಧಿನಿಯಮ 1964ರ ಅಡಿಯಲ್ಲಿ ನಿರ್ದಿಷ್ಟಪಡಿಸಿ ಒಂದು ದೊಡ್ಡ ನಗರ ಪ್ರದೇಶ ಸಣ್ಣ ನಗರ ಪ್ರದೇಶ ಅಥವಾ ಪರಿವರ್ತನೆ ಹಂತದಲ್ಲಿರುವ ಪ್ರದೇಶಗಳ ಹೊರತಾದ ಪ್ರದೇಶದಲ್ಲಿತ್ತು. | | |

ಮೇಲು ರುಜು
ಕ್ಷೇತ್ರ ಶ್ರೀಕೃಷ್ಣ ಅಧಿಕಾರಿ
ಕಣ್ಣೀರಿಯ ಮೊಹರು

ಸಹಿ
ಮುಖ್ಯಮಂತ್ರಾಧಿಕಾರಿ ಸಹಿ
ಮತ್ತು ಸಂಸ್ಥೆಯ ಮೊಹರು

ಸ್ಥಳ :
ದಿನಾಂಕ :

ಕನ್ನಡ ಮಾರ್ಧಮ ವಾಸಂಗ ಪ್ರಮಾಣ ಪತ್ರ

| | |
|--|-----------------------------|
| ಶ್ರೀ/ಶ್ರೀಮತಿ..... | ರವರ |
| ಮಗ/ಮಗಳು/ಪತ್ರಿ/ಪತ್ರಿಣಿ/ಶ್ರೀಮತಿ/ಸುಮಾರಿ..... | ಜಿಲ್ಲೆ |
|ತಾಲ್ಲೂಕು | ಗಾರ್ವಿಣ ಅಭ್ಯಧಿಕ ಪ್ರಮಾಣ ಪತ್ರ |
| ಇವರುನೇ ತರಗತಿಯಿಂದ | ವಾಸವಾಗಿರುವ ಅವಧಿಯಲ್ಲಿ |
|ಶೈಕ್ಷಣಿಕ ವರ್ಷದಿಂದ | ಶೈಕ್ಷಣಿಕ ವರ್ಷದವರೆಗೆ |
|ಶಾಲೆಯಲ್ಲಿ ಕನ್ನಡ ಮಾರ್ಧಮದಲ್ಲಿ ವಾಸಂಗ ಮಾಡಿರುತ್ತಾರೆಂದು | ವಾಸಂಗ ಮಾಡಿರುತ್ತಾರೆಂದು |
| ಪ್ರಮಾಣೀಕರಿಸಲಾಗಿದೆ. | |

ಸ್ಥಳ:
ದಿನಾಂಕ:
ಮೊಹರು

ಮುಖ್ಯಮಂತ್ರಾಧಿಕಾರಿ ಸಹಿ ಮತ್ತು ಸಂಸ್ಥೆಯ

ಕರ್ನಾಟಕ ಸರ್ಕಾರದ ಅಧಿಕೃತ ಜಾಹೆನ ಸಂಖ್ಯೆ: ಸಿಆಸ್‌ಎಂ 115 ಸೆನೆನ್‌ನಿ 2005, ದಿನಾಂಕ: 19.11.2005
CERTIFICATE FOR THE PERSONS WITH DISABILITIES

This is to certify that Sri / Smt / Kum son/ wife / daughter of Shri Age old, male / female, Registration No is a case of He / She is physically disabled/visual disabled/speech & hearing disabled and has % (.....percent) permanent (physical impairment visual impairment speech & hearing impairment) in relation to his / her

Note :

1. This condition is progressive/non-progressive/likely to improve/not likely to improve.*
2. Re-assessment is not recommended/is recommended after a period of months/years.*

* Strike out which is not applicable

**(Recent Attested Photograph
showing the disability affixed here)**

Sd/-
(Doctor)
(Seal)

Sd/-
(Doctor)
(Seal)

Sd/-
(Doctor)
(Seal)

**Countersigned by the
Medical Superintendent CMO/Head
of Hospital (with seal)**

Signature / Thumb impression of the disabled person

Explanation:-As per Notification No. DPAR 50 SRR 2000 dated 03-09-2005 “ Physically Handicapped candidates ” or “ person with disability ” means a person suffering from not less than forty percent of any of the following disabilities :- (1) Blindness (2) Low Vision (3) Hearing impairment (4) Locomotor disability (5) Leprosy cured (6) Mental retardation (7) Mental illness.

(1)Blindness refers to a condition where a person suffers from any of the following conditions, namely:- (a)Total absence of sight; or (b) Visual acuity not exceeding 6/60 or 20/200 (Snellen) in the better eye with correcting lenses; or (c) limitation of the field of vision subtending an angle of 20 degree or worse;(2) Person with low vision means a person with impairment of visual functioning even after treatment or standard refractive correction, but who uses or is potentially capable of using vision for the planning or execution of a task with appropriate assistive device; (3) Hearing impairment means loss of sixty decibels or more in the better ear in the conversational range of frequencies.(4) Locomotor disability means disability of the bones, joints or muscles leading to substantial restriction of the movement of the limbs or any form of cerebral palsy.(5) Leprosy cured:- means any person who has been cured of Leprosy, but is suffering from, (i) Loss of sensation in hands or feet as well as loss of sensation & paresis in the eye & eyelid, but with no manifest deformity;(ii)manifest deformity & paresis but having sufficient mobility in their hands & feet to enable them to engage in normal economic activity; (iii) extreme physical deformity as well as advanced age which prevents him from undertaking any gainful occupation; and the expression “ Leprosy cured ” shall be construed accordingly; (6) Mental Retardation:-means a condition of arrested or incomplete development of mind of a person who is specially characterised by sub normality of intelligence; (7) Mental Illness:- means any mental disorder other than mental retardation.

ಅನುಬಂಧ-1

(ಸರ್ಕಾರಿ ಆದೇಶ ಸಂಖ್ಯೆ: ಸಿಆಸ್‌ಎಸ್‌ಎಂ 272 ಸೇನೆನೆನಿ 2013 ದಿನಾಂಕ: 11.02.2021 ರ ಕಂಡಿಕೆ ೫ ರಂತೆ)
(ಅಭ್ಯಧಿಕರ್ಯ ಬರೆಯಲು ದೃಹಿಕ ಅಸಮಧ್ಯತೆ ಹೊಂದಿರುವ ಬಗ್ಗೆ ಪ್ರಮಾಣ ಪತ್ರ)

(ದೃಷ್ಟಿ ಮಾಂದ್ಯತೆ, ಚಲನವಲನ ವೈಕಲ್ಯ (ಎರಡೂ ತೋಳುಗಳ ಪೀಠಿತ ಗೊಂಡಂತಹ-
BA) ಮತ್ತು ಮೆದುಳಿನ ಪಾಶ್ಚಾತ್ಯಾಯ- ಈ ಎದ್ದುಕಾಣಾವ ಅಂಗವೀಕರಿತಯನ್ನು
ಹೊಂದಿರುವ ಅಭ್ಯಧಿಕಗಳನ್ನು ಹೊರತುಪಡಿಸಿ)

ಈ ವೈದ್ಯಕೀಯ ಮಂಡಳಿಯ, (ಅಂಗವೈಕಲ್ಯ ಪ್ರಮಾಣ ಪತ್ರದಲ್ಲಿ
ದಾಖಲಿಸಲಾಗಿರುವ ಅಂಗವೈಕಲ್ಯತೆಯ ಸ್ವರೂಪ ಮತ್ತು ಪ್ರತಿಶ್ರುತಿ ಪ್ರಮಾಣ) ಅಂಗವೈಕಲ್ಯವನ್ನು
ಹೊಂದಿರುವ ಶ್ರೀ/ಶ್ರೀಮತಿ/ಸುಮಾರಿ (ಅಂಗವೀಕರಿತ ಅಭ್ಯಧಿಕ ಹೆಸರು)
..... ಇವರ ಮಗ/ಮಗಳು (ಗಾಮ. ತಾಲ್ಲೂಕು, ಜಿಲ್ಲೆ)
ಇಲ್ಲಿನ ನಿವಾಸಿ, ಇವರನ್ನು ಪರೀಕ್ಷಿಸಿದ್ದು, ಇವರ ಅಂಗವೈಕಲ್ಯತೆಯು ಇವರ ಬರವಣಿಗೆ
ಸಾಮಧ್ಯವನ್ನು ಕುಂಠಿತಗೊಳಿಸುವ ದೃಹಿಕ ಅಸಮಧ್ಯತೆಯಾಗಿದೆ ಎಂದು ಪ್ರಮಾಣೀಕರಿಸುತ್ತದೆ.

(ಸಹಿ)

ಅಧ್ಯಕ್ಷರು ಮತ್ತು ಸದಸ್ಯರು, ವೈದ್ಯಕೀಯ ಮಂಡಳಿ.

ಸ್ಥಳ:

ದಿನಾಂಕ:

ಪೀಪ್ಯಣಿ:

- (1) ವೈದ್ಯಕೀಯ ಮಂಡಳಿಯ ಸ್ಥಳ ವಿವರಗಳೊಂದಿಗೆ, ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ
ಹೆಸರು ಮತ್ತು ಹುದ್ದೆಗಳನ್ನು ಸ್ವೀಕೃತಿ ನಮೂದಿಸಬೇಕು.
- (2) ಅಭ್ಯಧಿಕರ್ಯ ಹೊಂದಿರುವ ಅಂಗವೈಕಲ್ಯಕ್ಕೆ ಸಂಬಂಧಿಸಿದ ತಜ್ಞವೈದ್ಯರೊಬ್ಬರು
ಅಯಾಯಾ ಮಂಡಳಿಯ ಸದಸ್ಯರಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಅನುಬಂಧ-2

(ಸರ್ಕಾರಿ ಆದೇಶ ಸಂಖ್ಯೆ: ಸಿ ಆ ಸು ಇ 272 ಸೇನೆನೆನಿ 2013 ದಿನಾಂಕ: 11-02-2021 ರ ಕಂಡಿಕೆ ೫ ರಂತೆ)

ತನ್ನದೇಯಾದ ಲಿಪಿಕಾರನ ಸೇವೆಯನ್ನು ಪಡೆಯಲು ಮುಚ್ಚಳಿಕೆ ಪತ್ರ
(ಮುಚ್ಚಳಿಕೆ ಪತ್ರವನ್ನು ಈ ಕೆಳಗೆ ನಮೂದಿಸಿರುವ ನಮೂನೆಯಲ್ಲಿ ಪಡೆಯತಕ್ಕದ್ದು)

ಶ್ರೀ/ಶ್ರೀಮತಿ ಆದ ನಾನು (ಅಂಗವೈಕಲ್ಯದ
ಹೆಸರು) ಅಂಗವೈಕಲ್ಯವನ್ನು ಹೊಂದಿದ್ದು, (ಪರೀಕ್ಷೆಯ ಹೆಸರು) ಪರೀಕ್ಷೆಗೆ
..... ಕ್ರಮ ಸಂಖ್ಯೆಯಲ್ಲಿ (ಸ್ಥಳ, ತಾಲ್ಲೂಕು, ಜಿಲ್ಲೆ)
ಸ್ಥಳದಲ್ಲಿನ ಕೇಂದ್ರದಲ್ಲಿ ಹಾಜರಾಗಿದ್ದೇನೆ. ನಾನು
ವಿದ್ಯಾರ್ಥಿಯನ್ನು ಹೊಂದಿರುತ್ತೇನೆ.

ಈ ಕೆಳಗೆ ಸಹಿ ಮಾಡಿರುವ ನನಗೆ ಶ್ರೀ/ಶ್ರೀಮತಿ/ಸುಮಾರಿ
(ಲಿಪಿಕಾರನ ಹೆಸರು) ಇವರು ಮೇಲೆ ತಿಳಿಸಲಾದ ಪರೀಕ್ಷೆಯಲ್ಲಿ ಲಿಪಿಕಾರನ ಸೇವೆಯನ್ನು
ಒದಗಿಸಿರುತ್ತಾರೆ ಎಂದು ನಾನು ಈ ಮೂಲಕ ತಿಳಿಸುತ್ತೇನೆ.

ಲಿಪಿಕಾರನ ವಿದ್ಯಾಹರ್ಷತೆಯು ಎಂದು ನಾನು ಈ ಮೂಲಕ ದೃಢೀಕರಿಸಿ, ಮುಚ್ಚಳಿಕೆ ನೀಡುತ್ತೇನೆ. ಒಂದು ಹೇಳಿ ಲಿಪಿಕಾರನ ವಿದ್ಯಾಹರ್ಷತೆಯು ಮೇಲೆ ತಿಳಿಸಲಾದ ವಿದ್ಯಾಹರ್ಷತೆಗಿಂತ ಹೆಚ್ಚಾಗಿರುವುದು ಹಾಗೂ ಸರ್ಕಾರಿ ಆದೇಶ ಸಂಖ್ಯೆ.ಸಿಆಸ್‌ಎಂಎಂ 272 ಸೇನೆನಿ 2013, ದಿನಾಂಕ: 11-02-2021 ಆದೇಶ ಭಾಗದ ಕಂಡಿಕೆ-04 ಉಪಕಂಡಿಕೆ 07 ರಲ್ಲಿ ನಿಗದಿಪಡಿಸಿರುವುದಕ್ಕೆ ಒಳಪಡಿಸಿರುವುದು ಯಾವುದೇ ಹಂತದಲ್ಲಿ ಕಂಡುಬಂದಲ್ಲಿ, ನಾನು ಈ ಪರೀಕ್ಷೆಯಲ್ಲಿ ಉತ್ತೀರ್ಣವಾದಲ್ಲಿ ಪಡೆಯಬಹುದಾದ ಹುದ್ದೆ ಮತ್ತು ಸಂಬಂಧಿಸಿದ ಎಲ್ಲಾ ರಕ್ಖಾಗಳು ನನ್ನಿಂದ ಮುಟ್ಟುಗೋಲು ಹಾಕಿಕೊಳ್ಳಲ್ಪಡುತ್ತವೆ ಎಂಬುದನ್ನು ಸ್ವಾಷಾವಾಗಿ ಅರಿತಿರುತ್ತೇನೆ ಹಾಗೂ ಈ ಪರಿಶೀಲನೆ ಸಂಪೂರ್ಣವಾಗಿ ಬದ್ದನಾಗಿರುತ್ತೇನೆ.

(ಅಭ್ಯಾಸಿಯ ಪ್ರವೇಶ ಪತ್ರದ ಪ್ರತಿ, ಗುರುತಿನ ಚಿಕ್ಕಿ ಮತ್ತು ವ್ಯಾಖ್ಯಾಯ ಪ್ರಮಾಣ ಪತ್ರದ ಪ್ರತಿಯನ್ನು ಇದರೊಂದಿಗೆ ಲಗತ್ತಿಸತಕ್ಕದ್ದು)

ಸ್ಥಳ:
ದಿನಾಂಕ

(ಅಂಗವಿಕಲ ಅಭ್ಯಾಸಿಯ ಸಹಿ)

ಅಭ್ಯಾಸಿಗಳಿಗೆ ಆನ್‌ಲೈನ್ ಅಜ್ಞ ಭರ್ತಿ ಮಾಡುವ ಬಗ್ಗೆ ಸೂಚನೆಗಳು

ಆನ್‌ಲೈನ್ ಅಜ್ಞ ಭರ್ತಿ ಮಾಡಿ ಸಲ್ಲಿಸಿದ ಮಾತ್ರಕ್ಕೆ ಅಭ್ಯಾಸಿಗಳು ಅಧಿಸೂಚನೆಯಲ್ಲಿನ ಎಲ್ಲಾ ಪರಿಶ್ರಮೆಗಳನ್ನು ಪೂರ್ಣಸಿರುತ್ತಾರೆ ಎಂದುಲ್ಲ. ತದನಂತರದಲ್ಲಿ ಅಜ್ಞಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಹಾಗೂ ಯಾವುದೇ ಹಂತದಲ್ಲಿಯಾಗಲೇ ನೂರ್ನಾರ್ಥಿಗಳು ಕಂಡು ಬಂದಲ್ಲಿ ಅಂತಹ ಅಭ್ಯಾಸಿಗಳ ಅಜ್ಞಗಳನ್ನು ತಿರಸ್ಕರಿಸಲಾಗುವುದು.

ಈ ಅಜ್ಞ ಸಲ್ಲಿಸುವ ಪ್ರಕ್ರಿಯೆಯು ಒಂದು ಬಾರಿಯ ನೋಂದಣಿ ಪ್ರಕ್ರಿಯೆಯನ್ನು ಒಳಗೊಂಡಿದ್ದು. ಅಭ್ಯಾಸಿಗಳು ನೀಡಿರುವ ಮಾಹಿತಿಯನ್ನು ಮುಂದಿನ ಎಲ್ಲಾ ಅಧಿಸೂಚನೆಗಳಿಗೂ ಪರಿಗಣಿಸಲಾಗುವುದರಿಂದ, ಅವರ 'Profile creation / ರುಜುವಾತುಗಳು ಸೃಷ್ಟಿಸುವ' ಹಂತದಲ್ಲಿ ಅತೀ ಜಾಗರೂಕತೆಯಿಂದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕಾಗಿದೆ. ಅಭ್ಯಾಸಿಗಳು ಸೂಚನೆಗಳನ್ನು ಹಂತ ಹಂತವಾಗಿ ಒದಿಕೊಳ್ಳತಕ್ಕದ್ದು. ಎಲ್ಲಾ ಸೂಚನೆಗಳನ್ನು ಒದಿದ ನಂತರ ಅಜ್ಞಯನ್ನು ಭರ್ತಿ ಮಾಡತಕ್ಕದ್ದು.

1. ಅಭ್ಯಾಸಿಗಳು KPSC ಅಂತರ್ಜಾಲದ ಮುಖಾಂತರವೇ ಅಜ್ಞಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಇತರೆ ಯಾವುದೇ ಮಾದರಿಯಲ್ಲಿ/ಮೂಲದ ಮುಖಾಂತರ ಸಲ್ಲಿಸಿದ ಅಜ್ಞಗಳನ್ನು ಪರಿಗಣಿಸಲಾಗುವುದಿಲ್ಲ.

2. ಅಭ್ಯಾಸಿಗಳು ಮೌದಲು KPSC ಅಂತರ್ಜಾಲ <http://kpsc.kar.nic.in> ರಲ್ಲಿ "New User? Register Here link." ಅನ್ನು ಒತ್ತಿ ನೋಂದಣಿ ಮಾಡಿಕೊಳ್ಳಬೇಕು.

3. ಅಭ್ಯಾಸಿಗಳು ನೋಂದಣಿ ಮಾಡಿಕೊಳ್ಳಲು ಹಾಗೂ login ರುಜುವಾತುಗಳಿಗೆ ಅನನ್ಯವಾದ (unique) ಇ- ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರತಕ್ಕದ್ದು.

4. login ರುಜುವಾತುಗಳನ್ನು ಸೃಷ್ಟಿಸಿದ ನಂತರ ಅಭ್ಯಾಸಿಗಳು ಈ ರುಜುವಾತುಗಳೊಂದಿಗೆ login ಆಗಿ Profile Creation Link ಅನ್ನು ಒತ್ತಿ ಅವರ ಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕು. ಈ Profile ಅನ್ನು ಅಭ್ಯಾಸಿಗಳು ಒಂದು ಬಾರಿ ಭರ್ತಿ ಮಾಡಿದಲ್ಲಿ ಆಯೋಗದ ಮುಂದಿನ ಎಲ್ಲಾ ಅಧಿಸೂಚನೆಗಳಿಗೆ ಉಪಯೋಗವಾಗುತ್ತದೆ. ಅಭ್ಯಾಸಿಗಳು ಈ ಮಾಹಿತಿಯನ್ನು ಅಪ್ ಡೇಟ್ ಮಾಡಬಹುದು.

5. ಅಭ್ಯಾಸಿಗಳು Profile ರಲ್ಲಿ ಕೋರಲಾದ ಎಲ್ಲಾ ಮಾಹಿತಿಯನ್ನು ಜಾಗರೂಕತೆಯಿಂದ ಭರ್ತಿ ಮಾಡಿ SAVE ಬಟನ್ ಒತ್ತಿ SAVE ಮಾಡಿಕೊಳ್ಳಬೇಕು.

6. ಅಭ್ಯರ್ಥಿ ತನ್ನ ಇತ್ತೀಚಿನ ಭಾವಚಿತ್ರ ಮತ್ತು ಸಹಿ ಅಪ್ಲೋಡ್ ಮಾಡಬೇಕು.

- ಭಾವಚಿತ್ರದ ಅಳತೆ(ಎಸ್‌ಪೋರ್ಟ್ ಅಳತೆ) (ಗರಿಷ್ಟು ಅಳತೆ: 50 KB)
- ಸಹಿಯ ಅಳತೆ (ಗರಿಷ್ಟು ಅಳತೆ: 50 KB)

7. ಅಭ್ಯರ್ಥಿಗಳು ವಯೋಮೀತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀನೆಲಾತಿ ಪ್ರಮಾಣ ಪತ್ರಗಳನ್ನು jpg ನಿರ್ಮಾನಯಲ್ಲಿ ಸಿದ್ದವಾಗಿರಬೇಕು ಹಾಗೂ 200 kb ಗಿಂತ ಹೆಚ್ಚಾಗಿರಬಾರದು.

8. ರುಜುವಾತ್ಮಗೊಳಿಸಿದಿಗೆ login ಆದ ನಂತರ ಅಭ್ಯರ್ಥಿಯು ಚಾಲ್ತಿಯಲ್ಲಿರುವ ಅಧಿಸೂಚನೆಗಳನ್ನು Online Application Link.ರಲ್ಲಿ ನೋಡಬಹುದು. login ಆದ ನಂತರ ಚಾಲ್ತಿಯಲ್ಲಿರುವ ಅಧಿಸೂಚನೆಗಳ ಪಕ್ಕದಲ್ಲಿ Click Here to apply link ಲಭ್ಯವಿದೆ.

9. ಅಭ್ಯರ್ಥಿಯು ಅಧಿಸೂಚನೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಲು Click Here to apply link ಅನ್ನು ಒತ್ತಬೇಕು. Click Here to apply link ಅನ್ನು ಒತ್ತಿದಲ್ಲಿ ಅಧಿಸೂಚನೆಯಲ್ಲಿನ ಹುದ್ದೆಗಳಿಗೆ ಅಭ್ಯರ್ಥಿಯ ಅರ್ಹತೆಯನ್ನು ಉಪಕರಣವು ಪರಿಶೀಲಿಸುತ್ತದೆ. ಅಭ್ಯರ್ಥಿ ಅರ್ಹತಾ ಷರತ್ತುಗಳನ್ನು ಪೂರ್ಣವಾಗಿಸಿದ್ದಲ್ಲಿ ಸೂಕ್ತ ಸಂದರ್ಶನನ್ನು ಉಪಕರಣವು ಪ್ರಕಟಿಸುತ್ತದೆ.

10. ಅರ್ಹತಾ ಷರತ್ತುಗಳನ್ನು ಪೂರ್ಣವಾಗಿ ಅಭ್ಯರ್ಥಿಯ ಅರ್ಜಿಯನ್ನು ಮಾತ್ರ ಉಪಕರಣದಿಂದ ಸ್ವೀಕರಿಸಲಾಗುತ್ತದೆ.

11. ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿಗಳನ್ನು ಮಾಡಲು ಅವಕಾಶ ಇಲ್ಲದ ಪ್ರಯುಕ್ತ ಅಭ್ಯರ್ಥಿಗಳು ಅಂತಿಮವಾಗಿ ಅರ್ಜಿಯನ್ನು ಸಲ್ಲಿಸುವ ಮುನ್ನ ಎಲ್ಲ ಅಗತ್ಯ ವಿವರಗಳನ್ನು ಭಕ್ತಿ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

12. ನಿಗದಿತ ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

13. ಪರೀಕ್ಷೆ ಶುಲ್ಕವನ್ನು ಈ ಕೆಳಕಂಡ ಮಾದರಿಯಲ್ಲಿ ಪಾವತಿಸಬಹುದು:

- ನೆಟ್ ಬ್ಯಾಂಕಿಂಗ್
- ಡೆಬಿಟ್ ಕಾರ್ಡ್
- ಕ್ರೆಡಿಟ್ ಕಾರ್ಡ್
- ಸಿ.ಎಸ್.ಸಿ (ಕಾಮನ್ ಸಲೀರ್ ಸೆಂಟರ್)

14. ಶುಲ್ಕ ಪಾವತಿಸಲು ಅಭ್ಯರ್ಥಿಗಳು ಈ ಕೆಳಕಂಡ ಪದ್ಧತಿಯನ್ನು ಪಾಲಿಸಬೇಕು:-

- Login ಆದ ನಂತರ ಎಡ ಭಾಗದಲ್ಲಿ My Account link ಲಭ್ಯವಿದ್ದು ಈ My Account link ಅನ್ನು ಒತ್ತಬೇಕು.
- ಅಭ್ಯರ್ಥಿಯು ವಿವಿಧ ಅಧಿಸೂಚನೆಗಳಿಗೆ ಸಲ್ಲಿಸಿದ ಅರ್ಜಿಗಳ ಹಾಗೂ ಶುಲ್ಕ ಪಾವತಿಸಿದ ವಿವರವನ್ನು ನೋಡಬಹುದು. ಶುಲ್ಕ ವಿವರಗಳಲ್ಲಿ Unpaid ಎಂದು ನಿರ್ಮಾದಿಸಿರುವ ಅರ್ಜಿಗಳ ಏದುರು Pay Now link ಲಭ್ಯವಿರುತ್ತದೆ.
- Pay Now link ಅನ್ನು ಒತ್ತಿದಲ್ಲಿ ಮೂರು ಆಯ್ದುಗಳು ಲಭ್ಯವಾಗುತ್ತದೆ: (ಎ) ನೆಟ್ ಬ್ಯಾಂಕಿಂಗ್, (ಬಿ) ಡೆಬಿಟ್ ಕಾರ್ಡ್, (ಸಿ) ಕ್ರೆಡಿಟ್ ಕಾರ್ಡ್
- ಆನ್‌ಲೈನ್ ಪಾವತಿಯ ಮಾದರಿಯಲ್ಲಿ ಅಭ್ಯರ್ಥಿಯು ನೆಟ್ ಬ್ಯಾಂಕಿಂಗ್.

ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮುಖಾಂತರ ಶುಲ್ಕ ಪಾವತಿಸಬಹುದು

PR-183